


ಅಚ್ಯಾಕ ಬಿ. ರಂಗಸ್ವಾಮಿ

ವ್ಯಾಕ್ತಿ ಪರಿಚಯ



■ ಕಾರ್ಯತನಹಕ್ಕು ರಾಮುಣ



ಉತ್ತರಪ್ರಯೋಜನವಾಗಿ ಪ್ರಾಣಿಕ ಮಾರ್ಗ-ಇಲ್ಲಿ

ಅರ್ಚನೆ ಬಿ. ರಂಗಸ್ವಾಮಿ

ವ್ಯಕ್ತಿ ಪರಿಚಯ

ಕ್ಷಾತ್ರನಹಳ್ಳಿ ರಾಮೇಶ್ವರ

ಉಡೀ, ಚೋಳಾಪುರ ಗ್ರಾಮ, ಮೈಸೂರು-ಫೆದ್ವಿ ೧೨೬೫



ಕರ್ನಾಟಕ ಭಾನುಪದ ಪರಿವರ್ತು

ನಂ. ೧, ಜಲದರ್ಶಿನಿ ಬದಾಮಕ್ಕೆ

ಎಂ. ಎಸ್. ರಾಮಯ್ಯ ಅಧ್ಯತ್ಮ ಮಹಾದ್ವಾರದ ಹತ್ತಿರ,
ಮೃಂಬಿ.ಇ.ಎಲ್. ರಸ್ತೆ, ಬೆಂಗಳೂರು-ಫೆದ್ವಿ ೧೨೬೫

ARCHAKA B. RANGASWAMY- A Pen Portrait By-
Kyatanahalli Ramanna. Published by Karnataka Janapada
Parishath, No. 1, Jaladarshini Layout, Near M. S. Ramaiah
Hospital Gate, New BEL Road, Bangalore-560 054,
Phone : 080-23605033. Janapada Loka : 7201143

ಹನ್ನಗಳು : ಲೇಖಕರಿಗೆ ಸೇರಿವೆ

ಪ್ರಥಮ ಮುದ್ರಣ : ೨೦೦೮ ಪುಟಗಳು : ೫೨

ಪ್ರತಿಗಳು : ೨೦೦೦

ಬರೆ : ರೂ. ೧೦ (ಹತ್ತು ರೂಪಾಯಿ)

ಮುದ್ರಿತಪತ್ರ ಭಾವಚಿತ್ರ : ಅರ್ಕೆಶ್ವರ್, ಮೈಸೂರು

ಗ್ರಂಥ ಸ್ವರೂಪ ಸಲಕಾ ಸಮಿತಿ

ಸಾಹಿತ್ಯದ ಡಾ. ಜ. ಸಾರಾಯ್ಯಾ	ಅಧ್ಯಕ್ಷರು
ಶ್ರೀ. ಎ. ಕಿಮ್ಮೀಗೌಡ	ಸದಸ್ಯರು
ಶ್ರೀಮತಿ ಇಂದಿರಾ ಬಾಲಕೃಷ್ಣ	ಸದಸ್ಯರು
ಶ್ರೀ. ಗೋ. ಯ. ಜನ್ಮಬಂಧು	ಸದಸ್ಯರು
ಸಾಹಿತ್ಯದ ಡಾ. ಕಿಷ್ಟಲಿಂಗಂ	ಸದಸ್ಯರು
ಡಾ. ಎಂ. ಎ. ಜಯಭಂಡ್ರ	ಸದಸ್ಯರು
ಮೈ. ಡಿ. ಲಿಂಗಯ್ಯ	ಸಂಪಾದಕರು
ಡಾ. ಹಕ್ಕಿರೆ ಹಿವಂಕರ್	ಕಾರ್ಯದರ್ಶಿ-ಸಂಚಾಲಕರು

ಮುದ್ರಕರು :

ಚಂದನ ಪ್ರಿಟರ್

ನಂ. ೫೬, ವಿನಾಯಕ ಕಾಂಪ್ಲೆಕ್ಸ್

ಲಂ ಅಡಿ ರಸ್ತೆ, ಬೆನ್ನೆ ಮೇನ್, ಶ್ರೀನಿವಾಸನಗರ

ಬ್ರಹ್ಮಾಂಡ ಕಾಲೇಜೆ, ಬೆಂಗಳೂರು-೫೬೦ ೦೫೦

ಅಧ್ಯಕ್ಷರ ಮಾತ್ರ

ಕನ್ನಡಾಟಕ ಜಾನಪದ ಪರಿಷತ್ತಿನ ಹಲವು ಯೋಜನೆಗಳಲ್ಲಿ ಜನಪದ ಮಸ್ತಕ ಪ್ರಕಟಣೆ ಒಂದು ಇದರಲ್ಲಿ ವಿಧ್ಯಾತ್ಮ ಗ್ರಂಥಗಳ ಪ್ರಕಟನೆಗಳೇ ಹಣ್ಣು ಇವುಗಳ ಜೊತೆಗೆ 'ಜನಪ್ರಿಯ ಜಾನಪದ ಮಸ್ತಕ ಮಾಲೆ'ಯನ್ನು ಪ್ರಾರಂಭಿಸಿದೆ. ಜಾನಪದವನ್ನು ಜನಸಾಮಾನ್ಯರಿಗೆ ತಲುಪಿಸುವುದು ಇದರ ಮುಖ್ಯ ಉದ್ದೇಶ. ಇದರಲ್ಲಿ ಜಾನಪದಕ್ಕೆ ದುಡಿದ್ದು, ದುಡಿಯುತ್ತಿರುವ ಕಲಾಪದರು, ಕರೀಗಳು, ಸಂಗ್ರಹಕರು, ವಿದ್ಯಾಂಶರು, ಸ್ವಾರ್ಥಕರವಾದ ಖಾಪಯುಕ್ತವಾದ ಜನಪದ ಹೀಗೆ ಸಾಹಿತ್ಯದ ಸೋದಾರರಳ ವ್ಯಾಖ್ಯಾನ-ಮೆಲೆಪಾದ ವಿಷಯಗಳಿಗೆ ಸಂಬಂಧಿಸಿದಂತೆ. ನಾಡಿನ ಪ್ರಸಿದ್ಧ ಸಾಹಿತ್ಯ ಸಂಶೋಧಕರಿಂದ ಕಿರುಗ್ರಂಥಗಳನ್ನು ಬರೆಯಿಲ್ಲ, ಪ್ರಕಟಿಸಿ, ಕೇವಲ ಹತ್ತು ರೂಪಾಯಿ ಬೆಲೆಗೆ ಒದಗಿಸಲು ಯೋಜಿಸಿದೆ. ಕಡಿಮೆ ಅವಧಿಯಲ್ಲಿ ಪ್ರದಿಕೊಳ್ಳಬಹುದಾದ ಈ ಗ್ರಂಥಗಳು ಹಲವು ಮಾಹಿತೀಗಳನ್ನು ಸಂಕಷಪಿಸಿ ಶಿಳಿಂಧುಪಡಿಸುತ್ತವೆ.

ఈ ఒనట్లయి మాసుకు మాలీగె ప్రసద్య లేవిషరాద క్షూతనయల్లో
రామణ్ణ అవరు అటడిక బి. రంగస్త్వామి అవరన్ను కురిపు
కిఱమోత్తిగీయిన్న బరదుచొట్టిద్దారె. లేఖకిగూ గ్రంథ ప్రశంసా
సలకూ సమితియి సద్గురీగూ కృతజ్ఞతేగళన్న అప్పిసి, సక్కుదయిరు
ఈ ముసకవన్న, స్వాగతిసబ్బెకెందు కేళకోలుతేనే.

జీ. వారాయిల్

ಅಧ್ಯಕ್ಷರು

70-5-2005

ಬೆಂಗಳೂರು

ಕನಾಟಕ ಜಾನಪದ ಪರಿಷತ್ತು

ಅರ್ಚಕ ಬಿ. ರಂಗಸ್ವಾಮಿ

೮

ಜಾನಪದ ಕ್ಷೇತ್ರದಲ್ಲಿ ಕೆಲಸ ಮಾಡಿದ ವಿದ್ಯಾರ್ಥಿ. ಐಣಿ ರಲ್ಲಿ ಪ್ರಕಟವಾದ “ಹುಟ್ಟರ ಹಳ್ಳಿ-ಹಳ್ಳಿಯ ಹಾಡು” ಎಂಬ ಗ್ರಂಥದಿಂದ ಪ್ರಸಿದ್ಧರಾದರು.

ಮಂಡ್ಯ ಜೀವೀಯ ಕೃಷ್ಣರಾಜಪೇಟೆ ಅಲ್ಲಿಕೆನ ಬಂಡಿಹೊಳೆ ಎಂಬುದು ಇವರು ಮಹಿಳೆಯ ಶಾರು. ಬಂಡಿಹೊಳೆ ಗ್ರಂಥದ ಬಳಿ ಇರುವ ಹೇದುಗಿರಿ ಎಂಬ ಕ್ಷೇತ್ರದ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ವಂಶವಾರಂಭರ್ಯವಾಗಿ ಅರ್ಚಕವ್ಯತ್ವ ಮಾಡಿಕೊಂಡು ಬಂದುದರಿಂದ ಈ. ರಂಗಸ್ವಾಮಿ ಭಟ್ಟರ ಹೆಸರಿನೊಂದಿಗೆ ‘ಅರ್ಚಕ’ ಎಂಬ ಶಬ್ದವು ಒಕ್ಕೆಯಾಗುತ್ತಿರೇ ಬಂದಿದೆ.

ಅರ್ಚಕ ಬಿ. ರಂಗಸ್ವಾಮಿ ಅವರು ಹುಟ್ಟಿದ್ದೀರೆ ರಲ್ಲಿ. ತಂದೆ ನಾರಾಯಣಭಟ್ಟರು. ತಾಯಿ ಬಿಳಿಗಿರಿ ರಂಗನ ಸ್ವಾರ್ಥಿಯಲ್ಲಿ ಹುಟ್ಟಿದ ಶೇಷಮುನವರು. ತಂದೆ ನಾರಾಯಣಭಟ್ಟರಿಗೆ ನಾಲ್ಕು ಮತ್ತುಖು : ಏರಡು ಹೆಚ್ಚು ಏರಡು ಗಂಡು. ಮೆದಲನೆಯ ಮಗಳು ರುಕ್ಖಮ್ಮನವರನ್ನು. ಅಕ್ಕಿ ಹೆಬ್ಬುಳಗೂ ಏರಡನೆಯ ಮಗಳು ಜಾನಕಮ್ಮನವರನ್ನು ಮಿಶ್ರಿಗೂ ಮದುವೆ ಮಾಡಿಕೊಂಡಿದ್ದರು. ಮೂರನೆಯವರೇ ರಂಗಸ್ವಾಮಿಯಿವರು.

ರಂಗಸ್ವಾಮಿಯವರ ವಿದ್ಯಾಭ್ಯಾಸವು ಬಂಡಿಹೊಳೆಯಲ್ಲಿ ಪ್ರಾರಂಭವಾಯಿತು. ಪ್ರಾಥಮಿಕ ಶಾಲೆಯ ನಾಲ್ಕನೆಯ ತರಗತಿಯವರಿಗೆ ಬಂಡಿಹೊಳೆಯಲ್ಲಿ ವ್ಯಾಸಂಗ ಮಾಡಿದ್ದಷ್ಟೆ ಉದ್ದರಂತೆ ಬಾಲಕನಾಗಿದ್ದಾಗಲೆ ತಂದೆಯವರಿಂದ ಭಾಯಿಪಾರವಾಗಿದ್ದ ‘ಅಮರಕೋಶ’ ಮುಂತಾದ ಸಂಸ್ಕೃತ ಹಾರಣಿಗಳಿಗೆ ಅವರು ಮೈಸೂರಿನ ಸಂಸ್ಕೃತ ಹಾರಣಾಲೆಗೆ ಕಳುಹಿಸಲ್ಪಟ್ಟರು. ಮೈಸೂರಿನಲ್ಲಿ ಮಗನನ್ನು ಇರಿಸಿ ಸಿದ್ಧಮವಷ್ಟು ಸ್ಕೃತವಂತರಾಗಿರಲಿಭ್ರ ತಂದೆ ನಾರಾಯಣಭಟ್ಟರು. ಮೈಸೂರಿನಲ್ಲಿ ಅರಮಾನೆಯ ಆಶ್ರಮದಲ್ಲಿ ಬಂದು ಉಚಿತ ವಿದ್ಯಾರ್ಥಿ ನಿಲಯ ನಡೆಯುತ್ತಿತ್ತು. ಅದನ್ನು ‘ರಾಮಾನುಜ ಕೋಟ’ ಎಂದು ಕರೆಯುತ್ತಿದ್ದರು. ಆ ರಾಮಾನುಜ ಕೋಟದಲ್ಲಿ ರಂಗಸ್ವಾಮಿಯವರು ಹನ್ನರಡು

ವರ್ಷ ಇದ್ದರು. ಅಲ್ಲಿಗೆ ಅವಧಿ ಮುಗಿಯಿತು. ಅದರೆ ವ್ಯಾಸಂಗ ಇವು ಮಹಾರಾಜಾಗಿರಲಿಲ್ಲ. ಅದ್ದರಿಂದ ರಂಗಸ್ತುಮಿಯವರು ಇನ್ನೊಂದು ಕೆಲವು ವರ್ಷಗಳು ಮ್ಯಾನ್ಮಾರಿನಲ್ಲಿ ಉರಬೇಕಾಗಿತ್ತು. ಅದರೆ ಉಂಟದ ಸಮಸ್ಯೆ ಎಡುರಾಗಿತ್ತು. ತಂದೆ ನಾರಾಯಣ ಭಜ್ಯಿರಿಗೆ ಪರಿಚರಣಾಗಿದ್ದ ಕೆಲವು ಹಿತ್ಯಾಸಿಗಳ ನೆರವಿನಿಂದ ಸಮಸ್ಯೆ ಬಗೆಹರಿಯಿತು. ದಿನಕ್ಕೊಂಡು ಮನೆಯಲ್ಲಿ ಉಂಟದ ಚೈವಣ್ಣ ಆಯಿತು. ಹೀಗೆ. ವಾರದ ಏಳು ದಿನಗಳಿಂದ ಏಕು ಮನೆಗಳಲ್ಲಿ ಉಂಟಿ. ಈ ವ್ಯಾಪಕ್ಕಿಗೆ 'ಧಾರಾನ್ವ' ಎಂದು ಹೆಸರು. ವಾರಕ್ಕೊಂಡು ಸಲ ಒಂದು ಮನೆಯ ಉಂಟಿ ಆಗುತ್ತಿದ್ದುದರಿಂದ ಧಾರಾನ್ವ ಎಂಬ ಹೆಸರು ಬಳಕೆಯಾಗುತ್ತಿತ್ತು. ರಂಗಸ್ತುಮಿಯವರಿಗೆ ತಮ್ಮ ವ್ಯಾಸಂಗ ಮುಗಿಯುವವರಿಗೆ ವಾರಾನ್ಸ್ ಲಭ್ಯವಾಗಲಿಲ್ಲ. ಆದು ಸಿಕ್ಕಿದ್ದ ನಾಲ್ಕು ವರ್ಷ ಮಾತ್ರ, ವ್ಯಾಸಂಗ ಮುಗಿಯಿಲು ಇನ್ನೊಂದು ನಾಲ್ಕು ವರ್ಷ ಮ್ಯಾನ್ಮಾರಿನಲ್ಲಿ ಉರಬೇಕಾಗಿತ್ತು. ತಂದೆ ನಾರಾಯಣಭಜ್ಯಿರಿಗೆ ಮನೆ ವ್ಯಾಸಂಗವನ್ನು ಹೇಗೆಡರೂ ಮಾಡಿ ಮಾರ್ಜಿಗೊಳಿಸಲಿಂದೇನೇ ಒಂಬ ಭಾಲ ಇತ್ತು. ಅದ್ದರಿಂದ ಮನೆಗೆ ಶ್ರುತಿಕ್ಕೆ ಕೋಕೆಯನ್ನು ಗೊತ್ತುಮಾಡಿ. ಕಾಳ್ಯಾಯಿಂದ ಕಾಳೆ ಅಕ್ಕಿ ಮುಂತಾದ ಎಲ್ಲ ಪರಿಕರಗಳನ್ನು ಒದಗಿಸಿಕೊಬ್ಬಿಯಿ. ರಂಗಸ್ತುಮಿಯವರು ತಮ್ಮ ವ್ಯಾಸಂಗದ ಕೆನೆಯ ನಾಲ್ಕು ವರ್ಷಗಳ ತಾವೇ ಸ್ಥಳ ಆಡುಗೆ ಮಾಡಿಕೊಂಡು, ವ್ಯಾಸಂಗವನ್ನು ಮುಗಿಸಿದರು. ಹೀಗೆ ಮುಕಾಯಿವಾದ ಇಷ್ಟಲ್ಲಿ ವರ್ಷಗಳ ವ್ಯಾಸಂಗದಲ್ಲಿ, ರಂಗಸ್ತುಮಿಯವರು ಮನೆಯ ನಿಟ್ಟಿನಲ್ಲಿ ವಿದ್ಯುತ್ತನ್ನು ಗಳಿಸಿದರು. ಆಷ್ಟು ಯಾವುವೆಂದರೆ : ೧. ಯಾವುದೇ ಮಹಾರಾಜ ಅದ್ಯಾಯನ ಟಿ. ಸಂಸ್ಕೃತದಲ್ಲಿ ನಾಂತರಾಂತ ಸಾಹಿತ್ಯ ೨. ಆಗಮದಲ್ಲಿ ವಿದ್ಯುತ್ತು.

ತಂದೆ ಹಾರಾಯಿಂಭಜ್ಯಿರು ರಂಗಸ್ತುಮಿಯವರಿಗೆ ವ್ಯಾಸಂಗ ಮುಗಿಯುವವರಿಗೆ ಕಾಯಿದೆ. ನಡುವರ್ಯೀ ವಿವಾಹವನ್ನು ನೆರವೇರಿಸಿದರು. ಆಗಮ ಮುಗಿಸಿಕೊಂಡು ರಜೀಗಾಗಿ ಬಂದಿದ್ದಾಗ್ನಿ. ಮಿಶ್ರಿಯ ಸಂಬಂಧಕರ ಹೆಳ್ಳಿಮಣಿ ಕಮಲಮ್ಮೆನವರೆಡನೆ ರಂಗಸ್ತುಮಿಯವರ ವಿವಾಹ ನೆರವೇರಿತು. ಆಗ ಅವರ ವಯಸ್ಸು ಇವೆತ್ತೊಂದು. ವರ್ಷ ೧೮೮೮. ಆಗಿನ್ನೂ ಕಮಲಮ್ಮೆ ಭಾಲೆಯಾಗಿಯೇ ಇದ್ದವರು. ತಂದೆಯವರ ಅವೇಕ್ಷೆ ಹಾಗಿದ್ದರೆ ವಿಧಿಯ

ಅಪ್ಯೇಕ್ಷೆ ದೀರ್ಘಾಯೇ ಇತ್ತು. ಆಗ್ನೇ ಪ್ರೇಗು ಕಾಲರಾಗಳ ಕಾಲ, ಸೂಕ್ತ ಜಕ್ಕಿನ್ನೀಯೂ ಸಿಗಿರಿದ್ದ ಕಾಲ. ಮಹಿಮೆಯಾದ ವದೇ ತಿಂಗಳಲ್ಲಿ ಕಮಲಮೃಂಘಯ, ದಾಂಪತ್ಯ ಎಂದರೇನು ಎಂದು ತಿಳಿಯುವ ಮೊದಲೇ, ಪ್ರೇಗಿನ ಶುತ್ತಾದರು. ಆಗ ಅವರ ವಯಸ್ಸು ಹಡಿನಾಲ್ಕು ಇದು ರಂಗಸ್ವಾಮಿಯವರ ಜೀವನದಲ್ಲಿ ಮರಿಯಳಾಗದ ನೋಟಿನ ಪ್ರಸಂಗವಾಗಿ ಉಳಿದುಬಿಟ್ಟು.

ಆದೇ ನೋಟಿನಲ್ಲಿದ್ದಾಗ ರಂಗಸ್ವಾಮಿಯವರು ಸಂಸ್ಕೃತದಲ್ಲಿ ಕೆಲವು ಶೋಕಗೀತಗಳನ್ನು ಬರಿದರು. ಏಮ್ಮೇ ವರ್ಣಗಳ ಅನಂತರ ಅವರು ಬರಿದ 'ಶ್ರೀ ಶ್ವಾಸಾ ಆಲಯಾರಾಧನ್ಯ ಪದ್ಯತೀ' ಎಂಬ ಆಗಮ ಗ್ರಂಥದ ಕೀರ್ತಿಯಲ್ಲಿ ಆ ಶೋಕಗೀತಗಳ ಕೆಲವು ಸಾಲುಗಳನ್ನು ಬಳಸಿಕೊಂಡರು. ಸಂದರ್ಭ, ಆಧ್ಯಾತ್ಮಿಕ ಇತ್ತು, 'ಶ್ರೀಸಿವಾಸನ ದಯಿಯಿಂದ ಈ ಕೃತಿಯ ಸಂಪೂರ್ಣವಾಗಲ್ಲಿ' ಎಂಬ ಹಾರ್ಯಕೆಂಬ ನುಡಿಯಾಗಿ ಶೋಕಗೀತಯ ಸಾಲುಗಳು ಇಲ್ಲಿ ಬಳಕೆಯಾದುವು.

ಕಮಲಮೃಂಘವರ ಸಾವು ನಾರಾಯಣಭಟ್ಟರಿಗೂ ನೋವನ್ನು ಖಾಂಟುಮಾಡಿಕ್ಕು. ಆದೆ ಆವರು ಸುಮ್ಮೆ ಕೂರಲಿಲ್ಲ, ಮಾನ್ಯಾಗಾಗಿ ಇನ್ನೊಂದು ವಧುವಿನ ದೇಶೆಯಲ್ಲಿ ಮನಸ್ಸು ಮುಳುಗಿತ್ತು. ಎಲ್ಲಿಯೂ ಸೂಕ್ತ ಕಮಲಗಿ ಗೋಳರಿಸಿಲ್ಲ, ಕಮಲಮೃಂಘವರ ತಂಗಿಯೆಂಬುಕ್ಕೆನ್ನು ಬಂಧುಗಳಿಂಬುರಿಗೆ ದತ್ತ ಮಾಡಿಕೊಡಲಾಗಿತ್ತು. ಈ ವಿಜಾರ ನೆನೆಗಿ ಬಂದರ್ದೇ ನಾರಾಯಣಭಟ್ಟರು ಪ್ರಯಾತ್ ಪ್ರಾರಂಭಿಸಿದ್ದು, ಪ್ರಯಾತ್ ಫಲಿಸಿತು. ಅರ್ಚಕ ಬಿ. ರಂಗಸ್ವಾಮಿಯವರು ಎರಡನೆಯ ಸಲ ಹಸೆಮಣಿ ಏರಿದ್ದರು. ಮೊದಲನೆಯ ಕಡ್ಡಿ ಕಮಲಮೃಂಘವರು ತೀರಿಗೆಂಡ ವರ್ಣದ ಮೇಲೆ ಅವರ ತಂಗಿ ಸೀತಾಲಕ್ಷ್ಮಿ ಮೃಂಘವರು ರಂಗಸ್ವಾಮಿಯವರ ಏರಡನೆಯ ಪತ್ರಿಯಾಗಿ ಬಂದರು. ನಾತು ವರ್ಣಗಳ ಅವಿರತ ಶಂಖಾರ ಸಾಕಷ್ಟು ಸುವಿಮುಯವಾಗಿಯೇ ಕಳೆಯಿತು. ತೀವ್ಯಮೈ ಕಮಲಮೈ ಎಂಬ ಇಬ್ಬರು ಹೆಣ್ಣುಮಕ್ಕಳೂ ಮುಂದರು. ಆಮೇಲೆ ಮೂರನೆಯ ಹೆರಿಗೆಯ ಸಂದರ್ಭದಲ್ಲಿ ಸೀತಾಲಕ್ಷ್ಮಿ ಮೃಂಘವರ ವಿಧಿವರಣಾದರು. ಆ ಇಬ್ಬರು ಹೆಣ್ಣುಮಕ್ಕಳು ರಂಗಸ್ವಾಮಿಯವರ ಅಳ್ಳನ ಮನೆಯಲ್ಲಿ ಬೆಳೆದು, ವಯಸ್ಸುರಾಧಾಗ ಶ್ರಮವಾಗಿ ಆಕ್ಷಿಕೆಯಾಗಿ ಹಾಗೂ ಹಾಸನದ ಬಳಿಯ ಅಗಳೆ ಎಂಬ

ಉತ್ತರಗಳಲ್ಲಿಗೆ ಮದುವೆ ಮಾಡಿಕೊಡಲಾಯಿತು. ಮುಂದನೆಯ ಹೇಳಣಿಯಾಗಿ ಬಂದು ಕೊನೆಯವರಿಗೆ ಇದ್ದುವರು ಹಾಸನದ ಒಳಿಯ ಮುದುಗೆರಂತು ಹೆಸ್ತಪುಗಳು. ಇವರಲ್ಲಿ ರಂಗಸ್ಥಾಮಿಯವರಿಗೆ ಎಲ್ಲ ಮೃಗಾದುವು; ಪದು ಹೆಸ್ತ, ಏರಡು ಗಂಡು.

೨

ಅಪ್ಪೆಲ್ಲ ಸಂಸ್ಕತ ವಿದ್ಯಾರ್ಥಿಗಳಿ, ಅಗಮದ ಪ್ರಾಣಿರೂ ಆಗಬಹುಡಾಗಿದ್ದ ಇಂಥ ವಿದ್ಯಾಂಸರಲ್ಲಿ ಒನವರ ಸಾಹಕ್ಯದ ಬಗ್ಗೆ ಅಸ್ತಿ ಮುಖ್ಯಮೈ ಹೇಗೆ? ಅದರ ಬಗ್ಗೆ ಕೆಲಸಮಾಡಲೇಬೇಕಿಂದು ಪ್ರಯೋಧಿಸಿದ್ದ ಯಾವ ಶರ್ತ?

ಭಟ್ಟರ ಸಂಸ್ಕತ ವಿದ್ಯಾಭ್ಯಾಸದ ಕಾಲದಲ್ಲಿ ನಡುಸಣುವೆ ಸಿಕ್ಕಿತ್ತದ್ದ ಅಧ್ಯಯನ ರಚನೆಯಲ್ಲಿ ಉಲಗಿ ಬಂದಾಗ ದೊಡ್ಡಮೈನ ಹಬ್ಬ ಎಂದು ಕರೆಸಿಕೊಳ್ಳತ್ತಿದ್ದ ಎಲ್ಲಮೈನ ಹಬ್ಬದ ಸಂಭರಣಾಗಳಲ್ಲಿ ಗುಡಿಯ ಮುಂದೆ ಕುಳಿತು ಕುರಿತೆಗಳನ್ನು ನೋಡುತ್ತಿದ್ದುದೇ ಜಾವಪದದ ಬಗ್ಗೆ ಅಸ್ತಿ ಬೇಕಿಯಲು ಕಾರಣ; ಅದೇ ಪ್ರಚೋದಕ ತಕ್ಷಿಯೂ ಕೂಡ, ರಂಗದಲ್ಲಿ ಕುಳಿತು ನೋಡುವುದರಲ್ಲಿ ತಲ್ಲಿನರಾಗಿದ್ದಾಗ, ಕೋಲಾಟದ ಪದಗಳು, ರಂಗದ ಕಾಡುಗಳು, ಮುಂತಾದುವೆಲ್ಲ ಬೇರೆಬೇರೆ ಎಂದು ತೋಜಿತು. ಅವನ್ನು ಹೇಗಳಾದೂ ಮಾಡಿ ವಿಂಗಡಿಸಬೇಕಿಂತು ಎಂಬ ಆನೆ ಉದ್ದೇಶಿಸಿ. ಸುಗ್ರಿಯ ಕಾಲದಲ್ಲಿ ಉರಳಿರಿನ ಮೇಲೆ ಬಯತ್ತಿದ್ದ ಹೆಗಲು ಗೇಂಬೆಯವರು, ದೇಹಂಬಿದಾಸರು, ತಮ್ಮ ಕಳ್ಳಿಯ ಹೆಸ್ತಪುಗಳು ಹಾಡುತ್ತಿದ್ದ ಸುಖ್ಯವ ಬೀಘವ ಮದುವೆಯ ಕಾಡುಗಳು, ಇತ್ಯಾದಿ ಪರಂಪರೆಗಳನ್ನು ಕಟ್ಟಿಂದ ನೋಡಿ, ಕಿವಿಯಿಂದ ಕೇಳಿ, ಅನುಭವಿಸುತ್ತಿದ್ದುದರ ಫಲವಾಗಿ ಭ್ರಂತಾಡಿದ ಮಾತುಗಳಿವು;

“ಶಿವ್ಯ ಸಾಹಿತ್ಯದಲ್ಲಿ ಕಂಡುಬರುವ ನವರಸಗಳನ್ನು ಅವುಗಳ ಪ್ರಭಾವಾಳನ್ನು ಹಾಮರ ಸಾಹಿತ್ಯದಲ್ಲಿಯೂ ಕಂಡೆ, ಇಂದಿಗೂ ಕಾಣುತ್ತಿದ್ದನೇ.”

ಮೈಸೂರಿನಲ್ಲಿದ್ದ ಅವಧಿಯಲ್ಲಿ ಆಖಾದು ವೆಂಟರಾಯರು, ಪ್ರಾಣಿರೂ ಹಿರಿಯ್ಯಾನವರು, ವೆಂಟಿಕ್ಕೆಷ್ಟ್ಯಾನವರು, ಮುದವೀಡು ಕೃಷ್ಣರಾಯರು, ಮುಂತಾದವರಲ್ಲರ ಕನ್ನಡದ ಬಗೆಗಿನ ಉಪನಾಸಗಳನ್ನು ಕೇಳಿತ್ತಿದ್ದರು. “ನಾವು

ಹಳ್ಳಿಯವರು. ವಿದ್ಯಾವಂತರಾದ ಮೇಲೆ ನಾವು ಹಳ್ಳಿಗಳಿಗೆ ಹೋಗಬೇಕು. ಜನಜೀವನವನ್ನು ಉತ್ತಮವಡಿಸಬೇಕು. ಅಗ ಮಾತ್ರ ಐದಿಷ್ಟು ಸಾರ್ಥಕವಾಗಿತ್ತೇ ಇತ್ಯಾದಿಯಾಗಿ ಅವರು ಉಪನ್ಯಾಸದಲ್ಲಿ ಕೇಳುತ್ತಿದ್ದರು. ಅಂಥ ಮಾತ್ರಗಳಿಂದ ಪ್ರಾಣವಿತರಾದ ಅರ್ಚನೆ ರಂಗಸ್ವಾಮಿಭಿಂಬು ಬಂಡಿಕೊಳಿಯಲ್ಲಿ ಸ್ವಾಧಲಂಬನೆಗೆ ದಾರಿಯಾಗುವಂಥ ಒಂದು ಆಶ್ರಮವನ್ನು ಸ್ಥಾಪಿಸಿದರು. ಈ ಆಶ್ರಮದಲ್ಲಿ, ಸೂಲುವುದು, ಬಟ್ಟಿ ಹೋಲಿಯುವುದು, ಬಾಪೆ ಹೋಲಿಯುವುದು, ಬೆಂತುದ ಹೋಗೆ, ಹೀಗೆ ಬಗೆಬಗೆಯ ಕೆಲಸಗಳು ನಡೆಯುತ್ತಿದ್ದವು.

ಆಶ್ರಮ ಸ್ವಾಂಶಿಸುವ ವೋದಲೇ ಭಟ್ಟರು ಮೃಸೂರಿನಲ್ಲಿದ್ದಾಗ “ವಿಶ್ವಕರ್ಮಾಟಕ” ಎಂಬ ಪತ್ರಿಕೆಯಲ್ಲಿದ್ದ ಒಂದು ಲೇಖನದಿಂದ ಪ್ರಭಾವಿತರಾಗಿದ್ದರು. “ವಾಮರರ ಸಾಹಿತ್ಯವನ್ನು ಉದಾಹಿಸಿ ಮಾಡಬೇಡ” ಎಂಬ ಶಿರೋನಾಮೆ ಇದ್ದ ಲೇಖನ ಅದು, ಹೀಗೆ ಎನ್ನೆಲ್ಲ ಪರಿಸ್ಕಿರಿಗಳ ನಡುವೆ ಎನ್ನೆಲ್ಲ ಪ್ರಾಣವಾಗಳ ನಡುವೆ. ಭಟ್ಟರ ಸಂಗ್ರಹಕಾರ್ಡು ಮುಂದುವರಿತ್ತು.

ಭಟ್ಟರು ಮನುವಾಗಿದ್ದಾಗ ಎತ್ತಿ ಆಡಿಸಿದ ಬಂಡಿಹೋಳೆಯ ತಾಯಿಂದಿರಿಂದ ಬರೆದುಕೊಳ್ಳಲ್ಲಿ ಪ್ರಾರಂಭಿಸಿದ ಮೇಲೆ ಕರಿಸರದಲ್ಲಿ ತೀವ್ರ ಪ್ರತಿಕ್ರಿಯೆಗಳು ಕಂಡುಬಂದುವು. ತಂದೆ ನಾರಾಯಣ ಭಟ್ಟರು ಯಾವ ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸಲಿಲ್ಲ. ತಟಸ್ವರಾಗಿಬಿಟ್ಟರು, ಅವರ ಈ ಆಭಸ್ಥಾರಿಂದಲೇ ಅವರಿಗೆ ಈ ಕೆಲಸ ಇವ್ಯಾಹಾಗಿಲ್ಲವೆಂಬುದನ್ನಿಂತ ರಂಗಸ್ವಾಮಿಯವರು ಒಮ್ಮವಾಲು ಸಾಹಿತ್ಯವನ್ನು ಅವರಿಗೆ ಶಿಳಿಯರಂತೆಯೇ ಸಂಗ್ರಹಿಸಿದರು. ಮೃಸೂರಿನ ಸಂಸ್ಕೃತ ಶಾಲೆಯಲ್ಲಿ ಸಹಾರಿಗಳಾಗಿದ್ದ ಅನೇಕ ಪಂಡಿತರು “ಷಿಯೋಕೆ ಕ್ರೈಸ್ತಗಿರಿ ಈ ಆಷಾನೆಲ್ಲಾ ಅಡ್ಡಾ ಇದ್ದಾನೆ” ಎಂದು ವ್ಯಂಗ್ಯಿಂದ ಇರಿಯುತ್ತಿದ್ದರು. ಸಂಗ್ರಹಕಾಲದಲ್ಲಿ ಭಟ್ಟರು ಎಷ್ಟೆಲ್ಲ ಕಿರಾಟ ಹಿಂಸೆ ಅನುಭವಿಸಿದ್ದಾರೆಂಬುದನ್ನು ‘ಹುಟ್ಟಿದ ಹಳ್ಳಿ-ಹಳ್ಳಿಯ ಹಾಡು’ ಶ್ರವಣಾದ ನಲವತ್ತು ವರ್ಷಗಳ ಅವಂತರ ಅವರು ಆಡಿದ ಒಂದೇ ಒಂದು ಮಾತಿನಿಂದ ಅರಿಯಬಹುದು :

“ವ್ಯಂಗ್ಯವೂ ಕೂಡ ಸದುಪಯೋಗವಾಗಬೇಕು. ಇನ್ನೊಳ್ಳಿರ ಮನಸ್ಸಾನ್ನು ನೋಯಿಸುವಂಥ ವ್ಯಂಗ್ಯ ಬೇಡ.”

సాగ్రహకార్య కాగుల కీగుల ముగియాలు. అచ్చు మాడిసటేను. హే? క్షేరుల్లో కొంపిల్ల ప్రయుక్తి నెల్లిల్ల. తలవరల్లో కేరేరే ఇట్టు అర్థాదిదయ. ప్రయోజనవాగల్లు. యాయో ఒందు సలకే నీడిదయ. ఆ సలక్కయిన్న వాలిసిచోణావెనిసితు భట్టిరుగే. ఆ కాలక్కే శ్రుత్తులోంద్ర ఏలైన ఆధారస్తంభవాగిధ్య జ్ఞానమత్స్యాయద తీర్చి తాంత్రాజ తాస్తిగళు ధమ్మఫన్ను ధమ్మఫద అనుయాయిగళన్ను తుంబ పేర్లోట్టిపుత్తిర్చావరు. అవరియే ఒందు ముద్రకాలయిపూ ఇత్తు. భట్టిరు కడెయి ప్రయుక్తివాగి తాంత్రాజ తాస్తిగళ పోరేకొక్కు. ముద్రకాలయిక్కే కంతిన మేలే కణ వావకి మాడేలు ఒప్పుగే దేలరేయితు. ‘మట్టద వర్షా-కళ్లయ కాదు’ కడేగూ ప్రత్యేకించాయితు. •

ఆ గ్రంథమ్ని శిశ్మపడిపువ కాగుల అభ్యుత్సాకసువ కుస్తేలీయల్లియవ తమ్మ ఉద్దేశపన్న అబ్రక జి. రంగాస్తమి భట్టిరు కీగే హేళిద్దారే : “కస్తుప్రతి కశీధుమోదరే త్రమవేల్ల వ్యధివాగుత్తదే. అభ్యుదరే దేశదల్లీ ఎల్లాదరికి ఇచ్చుక్కేంటి సమాధానమ. నమగూ కాల దేశ స్తురచిల్ల. సాహృద్యమ్ అష్టు అధ్యరించి. ఆ కాలదల్లీ జనగళు హేరిధ్యు, జనిఁఁవన హేగిప్పు, ఎందు తిథిసిశోధువుదళ్లే అచ్చు కాఁసిద్దాయితు.”

అబ్రక రంగాస్తమి భట్టిర బదుకన కేవనెయి దినగళు అష్టేనుల చెన్నాగిరల్ల. హేమగిరి దేవాలయద భూమి ఇత్తు. జోతిగే చిత్తుజీతవాద భూమియూ ఇత్తు. గేణిదారరు వశమేళ్లి తందుకేశుక్తిధ్య ధాన్యశంద భట్టిర సంశార చెన్నాగింయే నఁఁయుక్తిత్తు. ఉలువచనగో భూమి ఎంబ కానూను బందమేల గేణిదారరల్ల క్షేషింపురు. కీర్తిదరే అమానుషవాగి వత్సిందరు. భట్టిరు సోఁతు

*ఇదు ప్రశంపవాదయ్య రెణ్ణి రల్ల. మ్యాసారు విత్తువిద్యానిలయద ఉంచిన క్షేత్ర అధ్యయన సంస్కృతింద రెణ్ణి రల్ల పరిష్కత ముద్రా ప్రకటించాడాగ గ్రంథాద కీష్టికి విషించ కణ్ణు ఎంబాదాగి తుందుకుల్లప్పత్తు.

ಕ್ಷೇತ್ರದಲ್ಲಿ ಪುಂಡರೀಯ ದೊಡ್ಡನೇ ಮಂಗಳಾರ್ಥಿ ಮುಂತಾದ ರೂಪರ್ವಲ್ಲಿ ಬರುತ್ತದ್ದು ಮಿಗಾಳಿಸಿನಲ್ಲಿ ಜೀವನ ಸಾಗಬೇಕಾಗಿತ್ತು. ನಡುವೆ ಸ್ವಲ್ಪ ಕಾಲ ಮದುವೆ ಗೃಹಪ್ರವೇಶ ಮುಂತಾದ ಪುಭಕಾರ್ಯಗಳಲ್ಲಿ ಪೌರೋಹಿತ್ಯವನ್ನೂ ಮಾತಿದರು. ಎಷ್ಟು ಶ್ರಮವಬ್ಧರೂ ಈ ದೊಡ್ಡ ಸಂಸಾರಕವನ್ನು ತೂಗಿಸುವುದು ಕಷ್ಟವಾಗಿತ್ತು. ಇಂದ್ರಾಧರೂ ಈ ರಂಗನಾಥ ಹೇಗೆನೋ ನಡೆಸುತ್ತಾನೆ ಎಂಬ ಅಂಶವನ್ನಿಂದಿಂದ ಇತ್ತು. ಪುಟ್ಟರನ್ನು ಕೇಂದ್ರಿಸಿ ತನಕ ಉತ್ಸ್ವಾಂತಿಯನ್ನಾಗಿ ಸುಖಿಯನ್ನಾಗಿ ಇರಿಸಿದ್ದು ಬಹುತ್ತು ಆ ನಂಬಿಕೆಯೇ. ಹೀಗೆ ಅಚ್ಚಕ ರಂಗಸ್ವಾಮಿ ಭಜ್ಯಾರು ಹಲವು ವರ್ಷಗಳ ಕಷ್ಟಕೋಣಲಿಗಣನ್ನು ಅನುಭವಿಸಿ ೨೯ ಸದ್ವೇಂಬರ ರೂಪದಲ್ಲಿ ಇಷಲೋಕ ತ್ವಜಿಸಿದರು.

ಿ

ಕನ್ನಡ ಜಾನಪದ ಕ್ಷೇತ್ರದಲ್ಲಿ ‘ಹುಟ್ಟಿದ ಹಳ್ಳಿ-ಹಳ್ಳಿಯ ಕಾಡು’ ಗ್ರಂಥದ ಪ್ರಕಟಕೆಯು ಒಂದು ಮಹತ್ವದ ಘಟ್ಟಿ, ಇದು ಸಮಗ್ರ ಜಾನಪದ ದೃಷ್ಟಿಯನ್ನು ಲಗ್ಗಿಸಿಂದ ಗ್ರಂಥ. ಬಂಡಿಹೊಳೆ ಎಂಬ ಒಂದು ತಳ್ಳಿಯನ್ನು ಕೇಂದ್ರಿಸಿ ಇಂದ್ರಾಧ ದೇಹಿಸಿಂದು ರಚಿತವಾದ ಕೃತಿ ಇಂದ್ರಾಧರೂ ಸಮಗ್ರ ಬಂಧು ಸೀಮೆಯ ಹಳ್ಳಿಗಳ ದೇವನಾಡಿ ಇದರಲ್ಲಿ ಅಡಗಿದೆ. ಜನಜೀವನದ ವೈಧ್ಯ, ಪರಂಪರಾನುಗತ ಸಂಸ್ಕೃತಿಯ ಪದರೂಗಳು, ಬಂಡಿಹೊಳೆಗಳ ಮಾತ್ರ ಸೀಮಿತವಾಗದೆ ಎಲ್ಲ ಹಳ್ಳಿಗಳ ಸಂಸ್ಕೃತಿಯ ಸಾರ ಸತ್ಯಗಳು ಇಲ್ಲಿ ಮೇಲ್ಮೈಯವುದನ್ನು ಕಾಣಬಹುದು.

‘ಹುಟ್ಟಿದ ಹಳ್ಳಿಯಲ್ಲಿ ಅಚ್ಚಕ ರಂಗಸ್ವಾಮಿಯವರ ವಿಚಾರಧಾರೆಯು ‘ಅರಿಕೆ’ಯ ಮುಚಿದಿಂದಲೇ ವ್ಯಾರಂಭಿಸಾಗುತ್ತದೆ. “ಹೆಸರಿಗೆ ವಾಮರ ಸಾಹಿತ್ಯವೆಂಬುದು ದಿಟ್ಟ. ಆದರೆ ರಸದ ರುರಿಯು ಪಂಡಿತ ಸಾಹಿತ್ಯದ ಜೊತೆಯಲ್ಲಿಯೇ ಕರಿಯುವುದು. ಮೇಲೆನ ತೆಗಡಿಯಾದ ಭಾವಯು ಮಾತ್ರ ಹಳ್ಳಿಯದು.”—ಸಂಸ್ಕೃತ ಪಂಡಿತರೊಬ್ಬರಿಂದ ಇಂಥ ಮಾತ್ರ ಬಂದಿದರೆಯಿಂದರೆ ಅದೆಂದು ಪ್ರಶಸ್ತಿ ಇದ್ದಂತೆ. ಅಮೃತಾಪುರಗಳ ಭಜ್ಯಾರು ಸಂಗ್ರಹಾರ್ಥ ಮಾಡಿದ್ದರೂ ಸಮಸ್ಯೆಗಳ ಅವರನ್ನು ಬಿಟ್ಟಿಲ್ಲ. ಎಲ್ಲಾರೂ ಎದುರಾದಂತೆ

ಇವರಿಗೂ ಎದುರಾಗಿವೆ. ಅಂಥ ಸಂದರ್ಭವನ್ನು ಖರಿತು ಹೇಳುವಾಗ ಅವರಾದಿರುವ ಮಾತ್ರಾಗಳವು : “ ನಾವು ಹಳ್ಳಿಯವರಿಗಂತಹ ಹಳ್ಳಿಯವರಾಗಿ ಅವರಿಳ್ಳೇ ಕಲೆತು ತ್ವೀಕೆಯಿಂದ ಕಾರ್ಯಸಾಧನೆ ಮಾಡಬೇಕು. ಕೆಲವರು ನಾಚೆಕೆಯಿಂದ ಹಾಕಾಗುತ್ತಿಂದ್ದು ಹಾಕುವುದಿಲ್ಲ. ಕೆಲವರು ಅಯ್ಯೋ ಅಧ್ಯಾತ್ಮಧರ್ಮ ವಿಚಾರಗಳನ್ನು ಏನು ಹೇಳಿಸುವುದಿಂದು ಸುಷ್ಪಣಾಗಿವರು. ಇತರರು ಇದೇನೇರೆ ಗಂಡಾಂತರ ಬಂಡಿತೆಂದು ಭಾವಿಸುವರು.”

ಇಂಥ ಅನುಭವಗಳು ಬಹುವಾಲು ಎಲ್ಲ ಕ್ಷೇತ್ರ ಕಾರ್ಯಕರ್ತರಿಗೂ ಒಂದಲ್ಲಿ ಒಂದು ಸಂದರ್ಭದಲ್ಲಿ ಆಗಿಯೇ ಇರುತ್ತವೆ. ರಂಗಸ್ವಾಮಿಯವರು ಯಾವುದಾಂದು ಸಣ್ಣ ವಿಚಾರವನ್ನೂ ಕಡೆಗೆಸೇರಿದೆ ಪರಿಗ್ರಹಿಸುವುದು ಗ್ರಂಥದ ಉದ್ದೇಶಕ್ಕಾಗಿ ಕಂಡುಬರುತ್ತದೆ. ಲಾರಿನ ಚಿತ್ರ, ಹೇಮಾವಿರಿಯ ಚಿತ್ರ, ಹೇಮಾವತಿಯ ಚಿತ್ರ, ಸುಗ್ರಿಯ ಚಿತ್ರತ್ವಗೇಗೆ ಈ ಗ್ರಂಥವು ಸಚಕ್ತವಾಗಿ ಕ್ರಾಂತಿಕಾಗಿದ್ದರೆ ಹಚ್ಚು ಮೊಗು ವಾತ್ಸಲ್ಯವಾಗುತ್ತಿತ್ತು ಎಂಬ ಭಾವನೆಯನ್ನೂ ಭಿನ್ನವಾಗಿ ತೋಟಿಕೊಂಡಿದ್ದಾರೆ.

‘ಹುಟ್ಟದ ಹಳ್ಳಿಯು ಬಂಡಿಕೊಳ್ಳಿರು ಸ್ವಾಜ ಚಿತ್ರಾಂದಿರೆ ಮಾತ್ರಾಂಭವಾಗುತ್ತದೆ : “ಬಂಡಿಕೊಳ್ಳಿಯು ಸಣ್ಣ ಹಳ್ಳಿ ಮೆಲ್ಲಿಪತ್ತೆರಡು ಮನೆಗಳು ಇರುತ್ತವೆ. ಜನಸಂಖ್ಯೆ ಸ್ವಲ್ಪ ಹೆಚ್ಚು ಕಡಿಮೆ ಒಂಬ್ಯೆಮೂರಾ. ಮೂರ್ವ ರಿಕ್ಷಗೆ ಬೆಳ್ಳಿದ ಸಾಲು. ಉಳಿದ ರಿಪ್ಪುಗಳಲ್ಲಿ ಹೇಮಾವತಿ ನದಿ ಈ ಉಳಿರನ ವಿಶ್ಲೇಷಣೆಯಿಂದು ಹೇಳಬಹುದು.” ಮುಂಡಿ ಕೃಷ್ಣರಾಜ ಒಡೆಯರ್ ಆವರ ತಾಯಿಯವರಾದ ದೇವರಾಜಮೃತೀಯವರು ಶ್ರೀಕಂಠಶ್ವರ ಸ್ವಾಮಿಯ ದೇವಾಲಯವನ್ನು ಕಟ್ಟಿ, ಅದರ ನಿರ್ವಹಕರಿಗಾಗಿ ಗೃಹಕ್ಷಣತಿಂಬಾದ ಭೂದಾನ ಮಾತ್ರಾಯ ಶಾಸನದ ಮೂರ್ಖವಾರವನ್ನು ಭಟ್ಟಿಯ ನಿರ್ದಿಷ್ಟ “ಈ ಶಾಸನದಂತೆ ನಮ್ಮುಡು ಈಗಲೂ ಸರ್ವ ಸಾಮಾನ್ಯವಾಗಿ ಉಳಿರಿಯವುದು” ಎಂದು ಹೇಳುತ್ತಾರೆ. ಆ ಕಾಲದಲ್ಲಿ ಇದ್ದ ಬಟ್ಟಮಾನಸ್ ಪದ್ಧತಿಯ ಕ್ರಾಂತಿಕಾದ ಬಿಳಿದ್ದರಲ್ಲಿ ಅಧ್ಯ ವ್ಯಕ್ತಿಪಂತರಿಗೆ ಸಲ್ಲಿತಿತ್ತು; ಅಧ್ಯ ಮಹತ್ತ್ರ ಬೆಳಿದವರಿಗೆ ಉಳಿಯುತ್ತಿತ್ತು. ಹಂಚಿ ತಿನ್ನುವ ವಿಶಾಲ ಮನೋಭಾವ ಈ ಬಟ್ಟಮಾನಸ್ ವ್ಯವಸ್ಥೆಯ ಹಿನ್ನೆಲೆಯಲ್ಲಿದೆ. ಅಂಥ ವಿಶಾಲ ಮನೋಭಾವ ಇದ್ದ ಕಾಲ ಗೆಲ್ಲವಿಂದ ರಲ್ಲಿ ಇತ್ತು. ಹೊಂಚಿ ತಿನ್ನುವ ಕಾಲ ಅದಾಗಿರಲ್ಲ.

ಹುಟ್ಟಿದ ಹಳ್ಳಿ ಕೃತಿರಚನೆಯ ಕಾಲಕ್ಕೆ ಭಜ್ಯಾಯ ವಯಸ್ಸುರಾಗಿದ್ದರು. ಅವರ ಬಾಲ್ಯದ ಪರಿಸರಕ್ಕೆ ವಯಸ್ಸು ಪರಿಸರಕ್ಕೆ ಕಳ್ಳಿಯಲ್ಲಿ ಸಾಕಷ್ಟು ಮಾತಾರ್ಥಿ ಆಗಿತ್ತು, ಬಾಲ್ಯದ ಪರಿಸರವನ್ನು ಒತ್ತಿಸುವಾಗ ಆವರ್ದಾಡಿರುವ ಮಾತುಗಳಿಷ್ಟು : “ದಿನಕರುಗಳನ್ನು ಮನನೆಯಾಗಿಗೆ ಕಟ್ಟುತ್ತದ್ದರು...ನಮ್ಮೊರ್ದಿನ ವಾರ್ಷಿಕ ಉತ್ಸವವು ಬಾಲ್ಯ ತಿಂಗಳುಗಳಿಗೆ ಸಾಕಾಗುವೆಂತಿತ್ತು, ಮೂರು ತಿಂಗಳು ಕುಲೀಯಿಂದ ಜೀವನ ಇನ್ನು ಈದ ತಿಂಗಳುಗಳಲ್ಲಿ ಗಡ್ಡೆ ಹೊಲುಮಾರಿ ಜೀವನ. ಬೆಳೆಯಿ ಕವ್ಯಾಯಾದ ವರ್ಷ ನಮ್ಮೊರ್ದಿನ ಪಾಡು ದೇವರಿಗೆ ಸ್ತೋತ್ರಿ...ಬಿಡತನ ಹೆಚ್ಚಿದ್ದುದರಿಂದ ರೈತರು ಅಳ್ಳ ಮುತ್ತಜ್ಜರು ಹೊತೆಚ್ಚಿದ್ದ ರೂಪಾಯಾಗಳನ್ನು ಹೊಟ್ಟಿದ್ದರು. ಹರಕು ಬಳ್ಳಿಯ ಸಾರ್ವತ್ರಿಕವಾಗಿತ್ತು.

ತಿಂಗೆ ಎಕ್ಕೆ ಕಾಣದವರೂ, ಎರಡು ಹೊತ್ತು ಉತ್ಸವಿಲ್ಲದೆ ಇರುವವರೂ ಅನೇಕರಿದ್ದರು...ಕೊಟ್ಟು ಕಾಲುಗಳನ್ನು ಶುಕ್ಕಿಕೊಳ್ಳುವ ತಮಗೆ ಬಟ್ಟಿಯಿಲ್ಲರುದರಿಂದ ಕ್ಷಮೆಯಾದವರನ್ನೂ ನಾಕಿಕೊಳ್ಳುವವರನ್ನೂ ನೇರೆಡಿತು ಈ ಕಳ್ಳಿ ಮರುಗಿತು ಈ ಮನವು...ಬಂಡಯ ಮೇಲೆ ಬೆಳೆ ಬೆಳೆದರೂ ಬಿಡತನವು ಇಂಗದ ಹೋಯಿತು...ಬೇರೆಡು ಕಂಡ ಕಾಲುಗಳು ನಮ್ಮೊರ್ದಿನಲ್ಲಿ ಎಲ್ಲೋ ನೂರಕ್ಕೊಂಡು... ಹತ್ತಿಪ್ಪತ್ತು ಜನರು ಓದು ಬರಕ ಬಲ್ಲವರಿದ್ದರು...ಎಲ್ಲೋ ಒಂದೊಂದು ಮನಯ ಅಳ್ಳಿದ ಮೇಲೆ ಸೆಣಿಜಾಯನ ಕಾಲದ ರಾಟೀಗಳಿದ್ದವು. ಮಂದರಿಗೆ ಕಷಭಾ ಸ್ತಕತಂತ್ರವಾದ ಕ್ರೀಗಾರಿಕೆಯಾಗಿ ಬಹು ಜನರು ಮಾರುಪುದ್ದಲ್ಲಿದ್ದರೆ ಮನೋಗಾರದ ನೇರಿಯುಕ್ತಿತ್ತದ್ದರು. ಹೊಲಿಗೆ ಯಂತ್ರ, ನೇರಿಯುವ ಮಂಗಗಳೂ ಇದ್ದವು. ಬಡಗಿಗಳೂ ಕುಂಬಾರರೂ ಹಳೇ ಸಂಪ್ರಾಯದವರಿದ್ದರಿಂದ ಅವರ ಕ್ರೀಗಾರಿಗಳೂ ಹಳೇ ಕರವರ್ತಿತ್ತೇ ಇದ್ದವು.”

ಮುಂದುವರಿಯುತ್ತ ಭಜ್ಯಾಯ ಮನ ಬ್ರಾಹ್ಮಣರಲ್ಲಿದ್ದ ಆಚರಣೆಗಳನ್ನು ನಡೆವಾಕಿಗಳನ್ನು ಸಂಕ್ಷಿದ್ಧವಾಗಿ ವರ್ಣಿಸಿ, ಒಕ್ಕಿಲು ಮತ್ತು ಸಮೂಹದಲ್ಲಿ ಬಳಕೆಯಲ್ಲಿದ್ದ ವಿಷಾಹಮಾರ್ಫ ಆಚರಣೆಗಳನ್ನು ವಿವರಿಸಿದ್ದಾರೆ. ಗಂಡಿನವರ ಹಳ್ಳಿಗಾಗಿ ಹೇಳಿತ್ತಿದ್ದ ‘ಮುದಗಡ’ವನ್ನು ವ್ರಾತಾಹಿಸಿದ್ದಾರೆ. ಮರುವಯ ಸಂಪ್ರಾಯದ ಜತ್ತು ಇದೆ. ಒಂದು ಮಭಕಾರ್ಯವಾಗಲಿ, ದುಃಖದ ಸನ್ನಿಹಿತವಾಗಲಿ, ಇಂದಿಗೆ ಉರ್ಬೇ ನಿಂತು ನೆರವೇರಿಸುತ್ತಿದ್ದ ಪಾತಾವರಣ

ಅಂದು ಇತ್ತು ಹೀಗೆ ವರ್ಣಿಸುವಾಗ ಭಿಜ್ಞರು ನಡುವಳಿವೆ ಒರುವ ಶಾಂತಭಾಷಕ ಅಚರಣೆಗಳನ್ನು, ಆ ಅಚರಣೆಗಳ ಹಿನ್ನೆಲೆಯಲ್ಲಿರುವ ಸಾಬಿತೆಗಳನ್ನು ಬಿಡದೆ ಚಿತ್ತಿಸುತ್ತಾ ಮೋಗಿತಾರೆ. ನಮ್ಮ ಸಂಸ್ಕೃತಿ ಎಂಬುದು ಇಲ್ಲಿ ಏಳಿ ಎಳೆಯಾಗಿ ಬಿಜ್ಞಪುರ್ಕುತ್ತ ಸಾಗುತ್ತದೆ.

ಬಸವಣ್ಣ ಸಿಡಿಹೋಗಿ ಈಶ್ವರನಲ್ಲಿ ಅವಿನುಕೊಂಡಾಗ ಬೇಸಾಯದ ಕೆಲಸ ಸ್ವಿತಗೊಂಡದ್ದು, ಕಂಗಾಲಾದ ಒಕ್ಕುಲು ಮತ್ತು ವಿಶ್ವಕರ್ಮನ ಸಹಾಯದಿಂದ ಬಸವಣ್ಣನನ್ನು ಹಿಂದಕ್ಕೆ ಪಡೆದದ್ದು—ಇಂಥ ಐತಿಹ್ಯಗಳು ಕೂಡ ಅಲ್ಲಲ್ಲಿ ಪ್ರವೇಶ ಪಡೆದಿವೆ. ಗುಂಟು ಕೂಡೋ ಶಾಸ್ತಿ, ಶೈವ ವೈಷ್ಣವ ಸಂಪೂರ್ಣಾಯಿಗಳ ದೇವರಿಗೂ ಭಕ್ತರಿಗೂ ನಡುವೆ ಹೊಂಡಿಯಾಗಿ ವ್ಯವಹರಿಸುವ ‘ಧಾರ್ಮ’ ಮತ್ತು ‘ಪೂರುಷ’ ರ ಆಚರಣೆಗಳು. ಮರುಮರುವೆಯ ವಿಶರಗಳು, ಅನ್ನತಿಕ ಸಂಬಂಧಗಳ ಇತ್ಯಾದಿ ರೀತಿಗಳು, ನ್ಯಾಯ ಹಂತಕ್ಕ ಮತ್ತು ಅದರ ವಿಶರಗಳು, ಕೊಡುಹೊಳುವ ಸಂಬಂಧಗಳಲ್ಲಿ ದೇವರುಗಳ ಪಾತ್ರ, ಬಲೆ ಕಾಳಿ ಹಂಡಿಯನ್ನು ಬೇಳೆಯಾಡುವ ರೀತಿ, ಮೀನಿನ ಬೇಳೆ, ಮೊಲ್ಲದ ಬೇಳೆ, ರಂಗದ ಹಬ್ಬದ ಸಂದರ್ಭದಲ್ಲಿ ರಂಗದ ಹಂತದಲ್ಲಿ ಭಾಗವತಿಸುವ ಗಂಡಸರ ವರ್ಣನೆಯ ಸೂಗನು, ಆವರು “ತಲೆಗೆ ಮಲ್ಲಿಗೆ ಮೊಗ್ಗ ಮುಕಿದು ತಾಂಬೂಲ ಹಾಕಿಹೊಂಡ” ಹಳೆತ ಮಾಡುವ ರೀತಿಗಳು... ಹೀಗೆ, ಮೊದಲ ಗಡ್ಡಾಗರಲ್ಲಿ ನಮ್ಮ ಜನಪದದ ಸಂಸ್ಕೃತಿಯ ವಿರಾಜ ಪ್ರಧಾನ ನಮುಗಾಗುತ್ತದೆ.

ಆಗ ಪ್ರತಿಯೊಂದು ಕಳ್ಳಿಯಲ್ಲಿಯೂ ಎಂದು ಕೇಳಲಾಗದಿದ್ದರೂ, ಈಗಲೂ ಅಲ್ಲಲ್ಲಿ. ಒಂದು ದೊಡ್ಡ ಗಾತ್ರದ ಹಾಗೂ ಒಂದು ಸಣ್ಣ ಗಾತ್ರದ. ಕಲ್ಲಿನ ಗುಂಡುಗಳು ಉರಿನ ಮಧ್ಯದಲ್ಲಿ ಬಿಡ್ಡಿಯವುದನ್ನು ಕಾಣಬಹುದು. ಬಂಡಿಯೋಳಿಯಲ್ಲಿ ಅಂಥ ಕಲ್ಲುಗಳು ಇದ್ದವು. ಆ ಕಲ್ಲುಗಳು ಕೂಡ ನಮ್ಮ ಸಂಸ್ಕೃತಿಯ ಭಾಗವೇ ಆಗಿರುವುದರಿಂದ ಭಿಜ್ಞರ ಕೆಳಸಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಅವನ್ನು ಕುರಿತು ಭಿಜ್ಞರು ಹೀಗೆ ಬರೆದಿದ್ದಾರೆ: “ರಂಗದ ಬೀದಿಯಲ್ಲಿ ಎರಡು ಅಳಿಯೆಯಿನ ಸಂಂಧಾನಿದ್ದಾರು. ಒಂದು ಸಣ್ಣದ್ದು; ಇನ್ನೊಂದು ಅದಕ್ಕೆ ಸ್ವಲ್ಪ ದೊಡ್ಡದ್ದು. ಆ ವರ್ಷ ಹೇಳಿಸದಾಗಿ ನಮೂರಿಗೆ ಅಳಿಯಂದಿರಾಗಿ ಬಂದಿರುವವರು ಆ ಸಂಂಧಾನನ್ನು ಬತ್ತಿ ಮಾಂಡಿಯ

ಮೇಲಿಟ್ಟುಕೊಂಡು ಅನಂತರ ಅಥ್ವಿಂದ ಹಗಲ ಮೇಲಿಟ್ಟುಕೊಂಡು ಎದ್ದು ಸರಿಯಾಗಿ ನಿಂತು ಹಿಂಭಾಗಕ್ಕೆ ಎಸೆಯಬೇಕು. ಇಲ್ಲದೆ ಹೋದರೆ ಸವೈ ಅಳೆಮ್ಮೆಯ್ಯ ಎಂದು ನಮ್ಮಿರ ಹುಡುಗರು ಗೇಲಿ ಮಾಡಿದುತ್ತಿದ್ದರು.”

ಉ

ಇಲ್ಲಿ ‘ಹುಟ್ಟಿದ ಕಣ್ಣ’ ಯಾ ಮೇದಲ ಗಡ್ಡಭಾಗ ಮುಗಿದು. ಕೇಳಲಾಡದ ಪದಗಳು ಪ್ರಾರಂಭವಾಗುತ್ತವೆ. ಮೂಲವತ್ತಾರು ಪುಟಗಳವು ಏಕಾರವಾಗಿ ಹರಡಿರುವ ಮೂಲವತ್ತ ಹೋಲು ಪದಗಳು ಇಲ್ಲವೇ. ನಮ್ಮ ಜನಪದ ಸಾಹಿತ್ಯ ಎಷ್ಟು ಸಮೃದ್ಧವಾಗಿರೆ ಎಂಬುದಕ್ಕೆ ಮೇದಲ ಪದದಲ್ಲಿ ವರ್ಣನೆಗಳವೇ :

ಹತ್ತು ಸಾವಿರ್ದ್ವ ಚತುನ್ಯಾಲ್ಕ್ಯೇರ್ಭ್ರಂಡು
ಮತ್ತೇ ಸಾರಿರವಾ ಶ್ವಯಾಶ್ವ ಹಡಿದೂ
ಆರು ಸಾವಿರ್ದ್ವ ಹೋರೀ ಮೇಲ್ಕ್ಯೇರ್ಭ್ರಂಡು
ಬಂದೀವ್ಯಾ ದಾರೋ ಬಸ್ವಾಳು

ಮುಂದುವರಿದು ಕೇಳಲಾಡದ ಬಾಗುಬಳಕುಗಳನ್ನಿಳ್ಳ ಶುಣಿತದ ರೀತಿಯನ್ನು ಈ ಮೇದಲ ಪದ ವರ್ಣಿಸುತ್ತಿದೆ :

ಅವರಾಡಿ ಇವರಾಡಿ ತೋಳಾಡಿ ಭೂಜಾಹಾಡಿ
ಸಾಗಾರ ಸೇರೆಯಂತೆ ನಡುವಾಡಿ-ನಮ್ಮಚ್ಚೆ
ನೀನಾಡಿ ದಣ್ಣ ಪ್ರೇಲ್ಲೇ ಹೋಲೆ

ಪ್ರಾರಂಭದಲ್ಲಿ “ಸುಮನ್ನೇ ಕೊಳುಲು ಮತ್ತು ತಾಳ ರುಲ್ಲರಿಗಳನ್ನು ಲಯಕ್ಕೆ ಸರಂಯಾಗಿ ಸದ್ಯ ಮಾಡುತ್ತಾ ನಿಂತೆಳ್ಳೇ ನಿಂತಿರುವರು. ಮುಂದಕ್ಕೆ ಪದ್ದದಂತೆ. ಚಡ್ರದಂತೆ. ತೋಟಿಯಂತೆ. ಸ್ವೀನಿಕರಂತೆ ಪ್ರೇರುಗಳನ್ನು ರಚಿಸಿಕೊಂಡು. ಒಬ್ಬರ ಶ್ವಯಾಶ್ವರುದ ಹೋಲಿಗೆ ಇನ್ನೊಳ್ಳಬಿದ್ದ ಓಡ್ಡೆ ಹೊಡಿಯುತ್ತಾ ಹಾಡುವರು.” ಪೋರಾಣಿಕ ಕಥಾ ಭಾಗಗಳನ್ನಿಳ್ಳ ಪ್ರಸಂಗಗಳೂ ಈ ಹೋಲುಪದಗಳಲ್ಲಿ ಕಾಣಿಸಿಕೊಳ್ಳುತ್ತವೆ. ಅಂಥ ಸಂದರ್ಭಗಳಲ್ಲಿ ರಂಗಸ್ವಾಮಿ ಭಟ್ಟರು ತಮ್ಮ ಮಾತುಗಳಲ್ಲಿ ಸಂಕ್ಷಿಪ್ತವಾಗಿ ವಿವರಣೆ ನೀಡುತ್ತ ಮತ್ತೆ ಪದವನ್ನು ಮುಂದುವರಿಸುತ್ತಾರೆ.

ಕೋಲಾಟಿದ ಪದಗಳಲ್ಲಿ ಒಗಟನ್ನು ಹೇಳುವ, ಇನ್ನೊಂದು ಗುಂಪು
ಆ ಒಗಟನ್ನು ಬಿಡಿತೆ, ಪ್ರತಿಯಾಗಿ ತಾನೆಲಂದು ಒಗಟನ್ನು ಒಡ್ಡುವ ಚೆತ್ತುಗಳು
ಅಲ್ಲದ್ದೀ ಬರುತ್ತವೆ. ಅಂಥಮೇಲಂದು ಪದವನ್ನು ಸಂಗ್ರಹಿಸಿಯವೆಂಬುದು, ಕೂಡಿದ್ದರು
ಸಮಯಸೂತ್ರಿತ್ವದಿಂದ ಆ ಕ್ಷಣಿದಲ್ಲಿ ಹೊಸ ಹೊಸ ರಚನೆಗಳನ್ನು
ಸಿಮಿಎಸಿಕೊಳ್ಳುತ್ತಿದ್ದ ಸಂಗಡಿಯನ್ನು ಹೇಳುತ್ತಾರೆ.

ಸಂಗ್ರಹ ಕಾಲದ ಸಮಸ್ಯೆಗಳು ಸಾರ್ವಕಾಲಿಕವಾದವು. ಸಮಸ್ಯೆಗಳು
ಯಾವ ರೂಪದಲ್ಲಿ ಏದುರಾಗುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಜನಪದ
ಹಾಡುಗಾರಿಕೆಯಲ್ಲಿ ಪದಗಳು ಸಾಳುಗಳು ಮನರಾಜರ್ವನೆಯಾಗುವುದು
ಒಂದು ಸಾಮಾನ್ಯ ಗೂಡ. ಸಂಗ್ರಹಿಸುವಾಗ ಅಥವಾ ಸಂಗ್ರಹಿಸಿದ್ದನ್ನು ಓದುಗರಿಗೆ
ನೀಡುವಾಗ, ಅಂತ ಮನರಾಜರ್ವನೆಗಳನ್ನು ಉಳಿಸಿಕೊಳ್ಳಲೇಕೆ ಅಥವಾ ಅವನ್ನು
ನಿರಾರ್ಥಕ ರುದ್ದುರೂಪದಲ್ಲಿ ಅಥವಾ ವಾಸ್ತವ ರೂಪದಲ್ಲಿ ನೀಡಬೇಕೆ ಎಂಬ
ಜಾತ್ಯಕ್ಕೆ ರಂಗಸ್ವಾಮಿ ಭಟ್ಟರನ್ನು ಶಾಖದೆ ಬಿಟ್ಟಿಲ್ಲ. ಅವರು ಕಡೆಯಲ್ಲಿ ನಿರ್ಧಾರಿಸ್ತೇ
ಬಂದಂಥ್ಯಾಗಿ : “ಕೆಲವು ಪದಗಳನ್ನು ಶಂಪಾಣಿವಾಗಿ ಬರೆದಿಲ್ಲ, ಏಕಂದರೆ—
ಒಂದು ರಥವೇಣಿಗೆ ಆರಂಭಸದರ್ಶ ಬಕ್ರಿಂದ ಕಳತದವರಿಗೆ ಪ್ರತಿಯೊಂದು
ಪದಾರ್ಥವನ್ನು ವರ್ಣಿಸಿ ಅದರಲ್ಲಿ ಮೇಲಿನ ಸಾಲಿನ ಅರ್ಥವನ್ನೇ ಮತ್ತೆ
ಕೆಳಗಿನ ಸಾಲಿನ ಪೂರ್ವಾರ್ಥವನಾಗಿ ತೇಗೆದುಕೊಂಡಿರುವರು. ಆ ರೀತಿ
ಪ್ರತಿಯೆಂದನ್ನು ಹೇಳುವುದು ಕೋಲಾಟಿದವರ ಗ್ರಿಗ್ರಿ ಮುಂದಿನ ಪದವನ್ನು
ಘೂಷಿಸಿಕೊಳ್ಳುವುದ್ದು ಅನುಕೂಲವೇ ವಿನಾ ಬರವಕೆಗಿಂತಿಲ್ಲ ಆ ರೀತಿ
ಬರೆದರೆ ಬೇಜಾರಾಗಬಹುದೆಂದು ಬಿಟ್ಟಿರುಗಿದೆ.”

ಅವೈ ಅಲ್ಲ, ಭಟ್ಟರು ಆ ಮಾತನ್ನು ಮುಂದುವರಿಸಿ, ಪ್ರಾರೇತಿಕ
ಭಿನ್ನತೆಯನ್ನೂ ಭಿನ್ನಪಾಠಗಳನ್ನೂ ಪ್ರಸ್ತಾಪಿಸಿ, ಅಂಥವ್ಯಾಖ ಸಂಗ್ರಹದ
ಅಗತ್ಯತೆಯನ್ನೂ ಸುರುತಿಸಿದ್ದಾರೆ : “ನಮ್ಮೆಲ್ಲರಲ್ಲಿ ಮುದುಕು ಇನ್ನೂ ಬೇಕೆ
ಬೇಕೆರ ಪದಗಳನ್ನು ಹಾಡುತ್ತಿದ್ದರು; ಪ್ರತಿಯೊಂದು ವರ್ಧಿಯಿಲ್ಲ ಇರೇ ರೀತಿ
ಬೇಕೆರ ಬೇಕೆರ ಪದಗಳು ರಸಾಯನಿಯಿಂದ ತ್ವರಿತವಾಗಿ ರಚಿತಪ್ಪಾಗೆ. ಸಾಹಿತ್ಯಗಳು
ಸಂಗ್ರಹಿಸಬೇಕಾಗಿ ವ್ಯಾಖ್ಯಾನ ರಂಗನಾಯಿ ಭಟ್ಟರ ಈ ಮಾತನಿಂದ ಜಾನಪದರ
ಬಗಿಗಿನ ಆಸಕ್ತಿ, ಶ್ರೀತಿ. ಎಷ್ಟು ಗಾಥವಾಗಿತ್ತೆಂಬುದು ತಿಳಿದುಬರುತ್ತದೆ.

ಇ

ಒತ್ತಳಿಯ ಜನಪದ ಆಚರಣೆಗಳಲ್ಲಿ ಅತ್ಯಂತ ವ್ರಾಮಯವಾದದ್ವ್ಯಾ ಕೋಲುಪದಗಳ ಪ್ರಸ್ತಾಪ ಮುಗಿಯುತ್ತಿದ್ದುಂತೆಯೇ ಭಟ್ಟರು ಒತ್ತಳಿಯ ರೀತಿನೇತಿಗಳನ್ನು ಸಂಗೃಹಿಸಿ ಕೈಡುತ್ತಾರೆ.

ಒತ್ತಳಿಯ ಗುಂಡಿಗೆ ನಾಕೂ ಚನ್ನುದ ಕಂಭ ಚಿನ್ನಾದಾ ಕಂಭಾ ಏಳೇಳೇ-ಹನುಮಂತಾ ನಿನ್ನ ರಂಗಾಯೊಲ್ಲಾ ಬಂಧೋಗಾ

ಒತ್ತಳಿಯ ವೈಘಾನಿಕನ್ನು ವರ್ಣಿಸಲು ಈ ಒಂದು ತ್ವರಿತದಿಯೇ ಸಾಕು. ಕೇವಲ ಹಾಡನ್ನು ಕೊಟ್ಟಿ ಭಟ್ಟರು ಶ್ರೀದಿಕಲಾರರು. ಆ ಸಂಪ್ರದಾಯಕ್ಕೆ ಸಂಬಂಧಪಟ್ಟ ವಿವರಗಳನ್ನು ಕೊಟ್ಟಾಗಲೇ ಅವರಿಗೆ ಸಮಾಧಾನ. ಕೋಲಾಟಿ ಮುಗಿಯುತ್ತಿದ್ದುತೆ “ರಂಗದ ಜೀದಿಯಲ್ಲಿ ಇರುವ ಒತ್ತಳಿ ಗುಂಡಿಯಲ್ಲಿ ಆರಕಿ ನೀರು ಮಾಡಿ ತುಂಬಿ ಪರಸ್ಪರ ಎರಬಾಡುವರು. ಪ್ರತಿ ಹನೆಯ ಮುಂದೆ ಒಂದೊಂದು ಹಂಡಯಿ ತುಂಬಾ ಓತ್ತಳಿ ಮಾಡಿಯವ ವರ್ದತ್ತಿ. ಶಾರಿನ ಜೀದಿಯ ಮತ್ತೆಲೂ ಒತ್ತಳಿಯಾಡಿ ಹೊಳಿಗೆ ಹೊಗಿ ಸಾಫ ಮಾಡಿ ಬರುವರು.” ಒತ್ತಳಿ ಇಲ್ಲಿ ವ್ರತ್ಯೇಕ ಆಚರಣೆಯಾಗಿಲ್ಲ; ರಂಗದ ಹಬ್ಬದ ಅಂಗವಾಗಿ ಆಚರಿಸಲ್ಪಡುತ್ತದೆ.

೬

ಮುಂದಿನ ಗದ್ಯಭಾಗವು ‘ದೊಡ್ಡಮನ್ ಕತೆ’. ಈ ಕತೆ ಮಾರಮನ್ ಕತೆಯನ್ನು ಹೊಯುತ್ತದೆ. ಮಾರಮನ್ ಕತೆಯ ಒಂದು ಪಾಠಾಂತರದಲ್ಲಿ ಗಂಡನ ಕುಲಪನ್ನು ತೀರಿದ ಮಾರಮನ್ ಹೋಡಗೆಂಂದು ‘ನಿನ್ನ ಗೂಡಿಯ ಮುಂದ ಕಲ್ಪಾಗಿ ನಿಲ್ಲುವಂತೆಯೂ, ಹಬ್ಬದ ಸಂದರ್ಭದಲ್ಲಿ ಬರುವ ಭಕ್ತರು ನಿನ್ನ ನೆತ್ತಿಯ ಮೇಲೆ ಕೆಂಡ ಸುರಿಯುವಂತೆಯೂ’ ಶಿಖಿತ್ತಾರೆ. ಆ ತಾಪದ ಫಲಾವಾಗಿಯೇ ಇಂದಿಗೂ ಮಾರಗುಡಿಯ ಮುಂದೆ ಒಂದು ಕಲ್ಲು ನಿಂತಿರುತ್ತದೆ; ಎತ್ತರದಲ್ಲಿ ವ್ಯಾಜ್ಞಸ್ವರೂಪಿತುದೆಯಷ್ಟೆ

ರಂಗಸ್ವಾಮಿ ಭಟ್ಟರು ಇಲ್ಲಿ ಕೊಟ್ಟಿರುವ ದೊಡ್ಡಮನ್ ಕತೆಯೂ ಅವೈ

ಮಾರಿಮೈತಂತೆ ಇಲ್ಲಿ ದೊಡ್ಡಮೈನೂ ಶಾಪಹಾಳತ್ತಾಳಿ. ಅದರೆ 'ಕಲಾಗು' ಎಂದಿಲ್ಲ, ತಂದೆಯು ಮನೆಗೆ ಹೆಚ್ಚಿಗೆ ಅನ್ನ ತಂದಿಯನ್ನು ಕೇಳುತ್ತಾಳಿ. 'ನಾಯಿ ಮುಟ್ಟಿದ ಮಾಡಕೆ ಶುದ್ಧಿಯಾಗುವುದು ಹೇಗೆ?' ಎಂದು, ಅರಕ್ಕೆ ತಂದೆ, 'ಆ ಮಾಡಕೆಯೇಂಳಗೆ ಒಂದು ಪುಳಿಸಿ ದಳ ಹಾಕಿ ಬೀಕಿಯಲ್ಲಿ ಸುಷುಬಿಷ್ಟರೆ ಶುದ್ಧಿ ಆಯಿತೆರುದು ತಿಳಿಯಬಹುದು' ಎನ್ನುತ್ತಾನೆ. ತಂದೆಯು ಮನೆಯಂದ ಹಿಂದಕ್ಕಿಂತ ದೊಡ್ಡಮೈ ಬಾಯಿಗೆ ಒಂದು ಪುಳಿಸಿ ದಳ ಹಾಕಿಕೊಂಡು, ಉಲ್ಲೇಖದ ಚೆಂಕಿ ಕೆಂಡವನ್ನು ಉರಿಮಾಡಿ ಮನೆಯ ನಾಲ್ಕು ಮೂಲೆಗೆ ಚೆಂಕಿ ಹಕ್ಕಿ ತನ್ನ ಮೂರು ಮುಲಿಗ್ರಹ ಹಾಸಿಗೆ ಮೇರೆ ಕೂಡುತ್ತಿಉತ್ತಾಳಿ, ಚೆಂಕಿಯ ಜ್ಞಾನೀಗಳ ಭಗ್ಗಾಗನೆ ಮನೆಯನ್ನೆಲ್ಲ ಆವರಿಸಿಕೊಡಗಿದಾಗ "ಅತ್ಯಯೋ ನೆನ್ನ ವಂಜರ ಮಗನು ಕೋಣವಾಗಿ ಮಬ್ಬಾರಿ, ಅದನ್ನು ಕಡಿದು ಅದರ ನಾಲಗೆಯಿನ್ನು ಬೇಯಿಸಿ ನಿರ್ಗೆ ಉಳಿಕ್ಕೆ ಬಡಿಸಲಿ, ಅದನ್ನು ತಿಂದು ನಿರ್ಮ ಶೈಲಿಪದು. ಅವನನ್ನು ಕಡಿಯುವಾಗೆ ನನ್ನ ಬಾಗಿಗೆ ಮರಯಾಗಿ ತೆರಿಯಿರಲೆ" ಎಂಬಾರಾಗಿ ಶಹಿಸುತ್ತಾಳಿ. ಆತ್ಮಹುತಿ ಮಾಡಿಕೊಳ್ಳಿತ್ತಾಳಿ. ಈ ಕೆಯಿನ್ನು ಹೇಳಿದ ರಂಗಸ್ವಾಮಿ ಭಾಷ್ಯ "ಇದೆಲ್ಲ ಅಜ್ಞ ಕರೆ, ಯಾರು ನಂಬಿತಕ್ಕದಲ್ಲ" ಎಂದು ಅಭಿಭ್ರಾಮ ವ್ಯಕ್ತಪಡಿಸುತ್ತಾರೆ.

೨

ಮುಂದೆ ಮತ್ತೆ ಪದ್ಯಭಾಗ ಪ್ರಾರಂಭವಾಗುತ್ತದೆ. ಇಲ್ಲಿ ಭಾಷ್ಯರು ದೇವರ ಪದಗಳನ್ನು ಸಂಗ್ರಹಿಸಿಕೊಟ್ಟಿದ್ದಾರೆ. ಇವು ದೊಡ್ಡಮೈನನ್ನು ಪುರಿತ ಪರಗಳು. ಆಯ ಮುಟ್ಟಿಗಳನ್ನು ತಿರುದಿಗಳು, ಹಂಪುದ ಸಂದರ್ಭದಲ್ಲಿ ಹಾಡಿಸಿಕೊಳ್ಳುವ ಈ ಪದಗಳ ನಡುವೆ ಭಾಷ್ಯರು ಆಚರಣೆಗೆ ಸಂಬಂಧಿಸಿದ ಕೆಲವು ಮಾತ್ರಗಳನ್ನು ಹೇಳಿದ್ದಾರೆ : " ರಾತ್ರಿಯ ಹೊತ್ತಿಗೆ ಉರ ಹೊರಗಿರಿವ ಬೇವಿನ ಮರದ ಕೆಳಗೆ ದೊಡ್ಡಮೈನನ್ನು ಬಿಟ್ಟುಬಿಟ್ಟಿದ್ದರು. ಮನ್ನಿನಲ್ಲಿ ಒಂದು ವಿಗ್ರಹವನ್ನು ಮಂಗಳವಾರದ ದಿನವೇ ಮಾಡಿಸಿ ಹೊಳೆಯ ಸಮೀಕರಿಸಿದ ತಯ್ಯಿದ್ದರು. ಅದನ್ನೇ ಉರ ಹೊರಗೆ ಬಿಟ್ಟು ಬರುವುದು, ಎಲ್ಲಿಯ ಹೊಲೆಯಿರ ಜಾತಿಯವನು, ಉತ್ಸವ ಹೊರಿಟಾಗ ಅವರಿಗೆ ಅನೇಕರು ದುಡ್ಡ ಕಾಂಗಳನ್ನು ಬಹುಮಾನವಾಗಿ ಕೊಡುತ್ತಿದ್ದರು. ಹೊಲೆಯಿರಲ್ಲಿ ಕೊಣಣ ಕಾಲಿನ

ಮೂರ್ಖಿಯನ್ನು ಬಲಗ್ಗೆಯಿಲ್ಲ. ಹಂಡದ ಬುರುದೆಯನ್ನು ವಿಗ್ಗೆಯಿಲ್ಲ ಹಿಡಿದು ನೀಗುಂತೇ ಜನಗಳಂತೆ ಸರ್ಕನ ಮಾಡುತ್ತಿದ್ದರು.”

“ದೇವರ ಪದಗಳು” ಎಂಬ ಶೀಕ್ಷಣಿಯಲ್ಲಿ ದೊಡ್ಡಮೈನನ್ನು ಕುರಿತಹಾಡುಗಳು ಮುಗಿದ ಹಿಡಲೆ ಮತ್ತೆ ಬಡುಕಿನ ಚಿತ್ರಗಳು ಬಿಂಬಿಕೊಳ್ಳುತ್ತವೆ. ಒಕ್ಕಲಿಗರ ಚರಾಸ್ತಿಯಾದ ದನಕರುಗಳನ್ನು ಸಾಂಪ್ರದಾಯಿಕ ಸಜ್ಜೆವ ನಿರೂಪಣೆಯಿದೆ. ಎಂಬುಂದ ಹರಿನಾಲ್ಯ ವರ್ಷದೊಳಗಿನ ಹೊಸ್ತು ಮತ್ತು ಗಂಡುಮತ್ತು ದನಕರುಗಳನ್ನು ಮೇಯಿಸಲು ಹೋಗುವ ಕ್ರಿಯೆಯ ವಿವರಗಳಿವೆ. ಅವರ ಹಿಂದೆ ಮೂರು ನಾಲ್ಕು ವರ್ಷದ ಕುಡುಗರು ಹೂರಣಿ, ಸಗಳಿಯನ್ನು ಸಂಗ್ರಹಿಸಿ ತೆವೆಯನ್ನು ಬೆಳೆಸುವ ಚಿತ್ರವಿದೆ. ಒಕ್ಕಿಯ ಜಾತಿಯ ಹೋರಿಗಳೂ ಕಾಂಗಳೂ ಅವರೂ ಪಾಗಿರುವುದಕ್ಕೆ ಜಮ್ಹಾರಿ ಯಾದ್ಯವಾದಾಗ ಯಾರೋ ಕೆಂಪು ಜನರು ಬಂದು ಹೋರಿಗಳನ್ನು ಲ್ಳಾ ಕೊಂಡುಕೊಂಡು ಹೋರುವೆಂದು ಕಾರಣವಿಂದು ಜನರಾದಿಕೊಳ್ಳುತ್ತಿದ್ದ ಸಂಗತಿಯನ್ನು ಭಟ್ಟಿ ಹೇಳುತ್ತಾರೆ.

ಪಶುಪಾಲನೆಯ ಬಗ್ಗೆ ಹೇಳುವಾಗ ಪಶುವೆದ್ದುದ ಬಗ್ಗೆಯೂ ಹೇಳಿರುವುದು ಭಟ್ಟಿರ ಸಮ್ಮಾನದ್ವಾರಾ ಒಂದು ಉದಾಹರಣೆ. ಪಶುವೆದ್ದುದ ಸಮ್ಮಾನದ್ವಾರಾ ಉದ್ದೀಪಿತ್ತಾದರೂ ಭಟ್ಟಿರ ಅರ್ಥಾತ್ ಸರ್ವ ಅಂತಿಮವುದ್ದಿ ಹರಿದುವುದೇ ಇಲಿ ವೇತಿಷ್ಠಿತ ಜೀತೆಜೀತೆಗೆ ನಂಜಿಕೆಯಿಂದ ಸುಳಿಯುತ್ತದೆ. ಈ ವಾಕ್ಯಗಳನ್ನು ನೋಡಿ : “ ದನಗಳಿಗೆ ಸಾಮಾನ್ಯವಾಗಿ ಒರಿಸುವ ಕಾಯಿಲ್ಕಿಗಳಿಗಲ್ಲಾ, ನಮ್ಮೊಳಗಿರುವೀ ತಿಳಿತ್ತೆ ಮಾಡುತ್ತಿದ್ದರು. ಜರ್ವೇರೋಗರ ಉತ್ಪಾದ ಹಣ್ಣುವಾಗ ಉತ್ತಾ ಮಧ್ಯದಲ್ಲಿರುವ ಗೋಗಳ್ಲಿ ಮೆಚ್ಚಿ ಮಾಡುವ ವಾಡಿಕೆ. ಗೋಗಳ್ಲಿನೇಇರೆ ಒಂದು ಯಂತ್ರವನ್ನು ಕೊರಿರುದ್ದರು, ಕೆಲವರು ಗೊಂಡು ಹಸುಗಳಲ್ಲಿ ಉಳಿತ್ತಿದ್ದರು. ಉತ್ತರ ಗಬ್ಬಿವಾಗಿಸುವುದೆಂದು ಹೇಳಿತ್ತಿದ್ದರು. ಕರು ಹಾಕಿದ ಮೇಲೂ ಉತ್ತರ ಅಭಿಸರಾಗಿರುವ ದನವೆಂದು ಉಳಿಲು ಕಟ್ಟಿತ್ತಿದ್ದರು.” ಹೀಗೆ ಹೇಳುತ್ತಿ ಭಟ್ಟಿ ಕಬ್ಬಿಗ ಸಂರಭಾಗಳ್ಲಿ ದನಕರುಗಳಿಗೆ ಆರ್ದರೆ, ಅಲಂಕಾರ ಮಾಡುತ್ತಿದ್ದ ವಿಜಾರವನ್ನು ತಿಳಿಸುತ್ತಾರೆ. ರ್ಥಿತರ ಬದುಕಿ ಬಹುವಾಲು ಶ್ರಮಣ್ಣ ಅಧರಿಸಿದ್ದು, ಮೇಲಿಂದ ಮೇಲೆ ಕವ್ಯಗಳಿಂಬಿ ವಿಪತ್ತಿಗಳು ವರಗುವುದು ಒಂದು ಸಾಮಾನ್ಯ ಸಂಗತಿ. ಏನೇ ಕವ್ಯಗಳು ಬಂದರೂ ಅವರಲ್ಲಿದ್ದ ಚರಾಸ್ತಿಯೇ ಅವರ

ಗುರುತ್ವಾರ್ಥಗುತ್ತಿತ್ತು. ಜರಾಸ್ಯದೆಂದರಲ್ಲಿ ಅವರ ಸುಪಿದ ಸಂದರ್ಭಗಳು ಒದಗುತ್ತಿದ್ದವು. ಅದ್ದರಿಂದಲೇ 'ಕಟ್ಟರೂ ಬಸವಣ್ಣಿಂದ, ಬದುಕಿದರೂ ಬಸವಣ್ಣಿಂದ' ಎಂಬ ಮಾತ್ರ ಯಾಧಿಯಲ್ಲಿತ್ತು.

ಶ್ರೀ

ಗ್ರದ್ಭಾಗ ಮುಂದುವರೆಯಿತ್ತದೆ. ಇಲ್ಲಿ ಯಾವ ಯಾವ ಮಾಸದಲ್ಲಿ ಏನೇನು ಉಚಿತಕ್ಕೆ ಕಾರಣಕ್ಕೆಬಳ್ಳತ್ವ. ಅವುಗೂ ಏರ್ವಣಕ್ಕೆ ಹೇಗೆ ಮುಂತಾದ ವಿವರಗಳು ಲಭ್ಯವಾಗುತ್ತವೆ. ಚೈತ್ರ, ಪ್ರಾತಾಮಿ, ಜ್ಯೇಷ್ಠ, ಅಷಾಢ, ಶ್ರಾವಣ, ಭಾದ್ರಪದ, ಅಶ್ವಯುಜ, ಕಾತ್ಸಿಕ, ಮಾರ್ಗಣ್ಣಿರ, ಮಾಷ, ಮಾಘ, ಘಾಳುಗಂ-ಹೇಗೆ ಎಲ್ಲ ಮಾಸಗಳ ಉಚಿತಕ್ಕೆಬಳ್ಳ ಪ್ರಸ್ತಾವವಾಗಿವೆ. ಮಾರ್ಗಣ್ಣಿರ, ಮಾಷ ಮಾಸಗಳಿಂದರೆ ಅದು ಸುಗ್ರಿಯ ಕಾಲ, 'ಹೊಯಿಯೆಂದ್ಲಿ ರಂಗ, ಹೊಯಿಯೆಂದ್ಲಿ ಸ್ವಾಮಿ' ಎಂದು ಎಲ್ಲರೂ ಹಕ್ಕಾಣ್ಣಿ ಮಾಡುವ ಕಾಲ. ಅಯಂಕಾರರು ವರ್ಷವೆಲ್ಲ ದುಡಿದದ್ವಿಕ್ಕಿ ವರ್ಷಕ್ಕಾಗುವವು ಧಾನ್ಯವನ್ನು ಸಂಗೃಹಿಸಿಕೊಳ್ಳುವ ಕಾಲ. ಇಂಥ ಕಾಲದಲ್ಲಿ ನಡೆದ ಒಂದು ಘಟನೆಯನ್ನು ರಂಗಸ್ವಾಮಿ ಭಷ್ಯತ್ತು ಮಾತ್ರಗಳಲ್ಲಿ ಕೇಳಿದರೆ ಸ್ವಾರ್ಥ ಹೆಚ್ಚು :

ಒಂದು ದಿನ ನಮ್ಮೆಲ್ಲ ಆಕ್ಷಸಾಲಿಗಿನ ಮನೆಯಲ್ಲಿ ಉಗಳವಾಗುತ್ತಿತ್ತು. ಕೊಸಬರಿಭ್ಯರು ನಾವು ನಿಮಗೆ ಹಿರೀ ಮತ್ತು ನಿಮಗೆ ಕೊಡುವುದನ್ನು ಹೇಳಿ ಎಂದು ಆಚಾರಿಯ ಕಾಲುಕಾಲಿಗೆ ಬೀಳುತ್ತಿದ್ದರು. ಅದೇನು ಗದ್ಯಲ ಎಂದು ಕೇಳುವ ಹೆಳತ್ತಿಗೆ ಕಂಕಳ ಚೀಲರಿಂದ ಒಂದು ಹಿತ್ತಾಳ ಹಲಗೆಯ ರಾಸವನವನ್ನು ತೆಗೆದು ನೋಡಿ ಸ್ವಾಮಿ. ಇದೇನು ನಾವು ಮಾಡಿದ್ದೆ, ಹಿಂದಿರಿಂದ ಬಂದದ್ದು ಎಂದು ತೋರಿಸಿದರು. ಅದರಲ್ಲಿ ಹೇಗಿತ್ತು—

"ಹೀಂದೋಂದಾನೆಂದು ಕಾಲದಲ್ಲಿ ಕಾಂಟೀ ನಗರದ ರಾಜನು ಆಲ್ಲಿನ ಕಾಳಜಾಮ್ಮನವರ ರಥ್ಯಾಭವ ಸಮಯದೊಳಗೆ ಕಂಚಿನ ತೇರಂ ತೆವ್ವದ ಮೇಲಿಷ್ಟು ಸರೋವರದೇಶಗೆ ತಿಂಡ್ಲುತ್ತವ ವಾಹೋತ್ತವ ದರ್ಶನದಿಂ ಆನಂದಲಹರಿಯಲ್ಲಿರುವಾಗ ಇದ್ದಕ್ಕಿಂದ ಹಾಗೆ ತೆಕ್ಕದೊಡನೆ ತೇರೂ ಮುಖಿಗೆ ಹೋಯಿತು. ಆಗಲಾ ಸ್ವಾಪಂ ಅರ್ಥ ಜಂತಾಕುಲನಾಗಿ ಮಂಚದ ಮೇಲೆ

ಮೇಲ್ಕೆಡೆಯಾಗಿ ಮಲಗಲು ಈ ಸಮಾಜಾರವು ನಗರದಲ್ಲಿ ಹರಡಿ ಜನರಲ್ಲಿ ಕಾಣಾರಾಗಬಹುದು. ರಾಜನು ಈ ತೇರನ್ನು ಯಾರು ಮೇಲೆತ್ತುವರೇ ಅವರಿಗೆ ಬೇಕಾದ್ದು ಕೊಡುವೆನಿಂದು ಡಂಗಿರ ಹೊಡಿಸಿದನು. ಅನೇಕರು ಪ್ರಯತ್ನಪಟ್ಟಿ ನಿರಾಶರಾದರು. ಕಡೆಗೆ ಗೀಲಿಭರ ಕೆಲಸ ಮಾಡಿಕೊಂಡು ಅರಮನೆಯಲ್ಲಿದ್ದ ಖಾಧು ಹುಡುಗು ಅನೇಕ ಖಾಧಾಯಗಳಿಂದ ರಾಜಗೌಡಂಬಕಿಸಿ ತಮ್ಮ ಮಂತ್ರ ತಕ್ತಿಯಿಂದ ತೆಪ್ಪಸಹಿತವಾಗಿ ತೇರನ್ನು ಮೇಲಕ್ಕೆತ್ತಿ ತಮ್ಮೊತ್ತೆವರನ್ನು ಸಾಂಗವಾಗಿ ನೇರವೇರಿಸಿದರು. ಈ ಕಾರಣಕ್ಕಾಗಿ ರಾಜನು ಅವರಿಗೆ ಶಾಸನ ಮಾಡಿಕೊಟ್ಟಿರುವನು. ಅದರಲ್ಲಿ ಕಾತಿಯಿಂದ ರಾಮೇಶ್ವರದ ವರಗಿನ ಎಲ್ಲಾ ಎತ್ತರಕೂನ ಸಂತಕಿಯವರು ಈ ಕಂಬೀಗೆಲಿಭೂರಿಗೆ ಭಕ್ತ ದಾಢ್ಯ ಮಿರಾಸೆ ಕೊಟ್ಟ ತಲತಿಲಾಂತರದಲ್ಲಿ ಕಾಪಾಡಿಕೊಂಡು ಬರಬೇಕೆಂದಿರೆ.”

ಈ ಒಗೆಯ ಕೆಯನ್ನುಳ್ಳ ಮ್ಲಾಕೆ ತಗಡಿನ ಶಾಸನದಲ್ಲಿ ಕೆಲವು ತೆಲುಗು ಅಕ್ಷರಗಳಿರುವುದನ್ನು, ಭಾಷೆಯೂ ತೆಲುಗೇ ಆಗಿರುವುದನ್ನು, ಭಟ್ಟರು ದಾಖಲಿಸಿದ್ದಾರೆ. ಹಾಗೆ ಬಹುಮಾನ ಪಡೆದವರ ಸಂತಕಿಯವರನ್ನು ಮೊಂದ ಮಕ್ಕಳು ಎಂದೂ, ಹಳ್ಳಿ ಮಕ್ಕಳು ಎಂದೂ, ಕರೆಯುವುದಿದೆ. ಹೀಗೆ ಆವರು ಅಬಾರಿಯಿಂದ ಒಕ್ಕಳ ಭಕ್ತಿ ವರ್ಣಣಲು ಶಾಸನದ ನೇರವು ಪಡೆದಿದ್ದರು.

ರಂಗಸ್ವಾಮಿ ಭಟ್ಟರು ಗುರುತಿಸಿರುವಂತೆ ಬಂಡಿಕೊಳ್ಳಿಯಲ್ಲಿ ಮೂರು ಅಂತಹ್ನ ಜನರಿದ್ದರು : “ಒಂದು ಯಂಡಮಾನಿಕೆ, ಏರಡನೇಯ ಆಳಿತನ, ಮೂರನೇಯ ಇವರಿಭೂರ ದಕ್ಷಾಳತನ.” ಈ ಏರಡನೇಯ ಹಾಗೂ ಮೂರನೇಯ ವರ್ಗದ ಬಹುಮಾಲು ಜನ ದೃತರ ಮನೆಗಳಲ್ಲಿ ಜೀತಗಾರರಾಗಿದ್ದರೇ. ಈ ಸಂದರ್ಭದಲ್ಲಿ ಕೂಡ ಭಟ್ಟರ ಸಾಮಾಜಿಕ ದೃಷ್ಟಿ ಉತ್ತಿದೆ. “ಬಡತನ, ಕೊಳ್ಳಿ ವ್ಯಕ್ತಿ, ಅವಿದ್ಯೆ, ಇವುಗಳೇ ಅವರು ಜೀತಗಾರರಾಗುವುದಕ್ಕೆ ಶಾರಣ” ಎನ್ನಾರೆ ಅವರು. ಜೀತಗಾರರ ಮನೆಯ ಹಂಗಸರಾಗಲೀ, ಯಜಮಾನಿಕೆ ನಡೆಸುವರ ಮನೆಯ ಹಂಗಸರಾಗಲಿ. ಮೈತ್ರಂಭ ಬಳ್ಳಿಯುದುತ್ತಿದ್ದರು.

ಇಲ್ಲಿಂದ ಮುಂದಕ್ಕೆ ಸ್ವಲ್ಪ ಫಾಗವು ಸಾಮಿನ ವಿಭಾಗಳಿಂದ ಕೂಡಿದೆ.

ಆ ಕಾಲದಲ್ಲಿ ಹೇಗೆ ಹೊರುವುದಕ್ಕೇಂದೆ ನಿರ್ದಿಷ್ಟ ಜನ ಇರುತ್ತಿದ್ದ ಸುಳವು ಇಲ್ಲಿದೆ. ಹೇಗೆವನ್ನು ಹೊತ್ತು ಖರ ಹೊರಗೆ ಹೋದಾಗ ಅಥವಾ ಒಪ್ಪು ಮಾಡುವ ಪ್ರದೀಪ ಹತ್ತಿರ ಬಂದಾಗ, ಅಲ್ಲಿ ಹೇಗೆವನ್ನು ಇಳಿಕ ಇಂದೇ ಹಾಳು ಹಾರುವುದು, ಮಾಡಿ, ಇತ್ಯಾದಿ ವಿಧಿಗಳನ್ನು ತಡೆಸಲಾಗುತ್ತದೆ. ಅದು ಶೈಶಾಸನದ ಒಂಟಿ ಪರಶ್ಯಾಂಪ್ರಸಿಗ ಸಲ್ಲಿಸುವ ಕಾರೀಕ ಅಥವಾ ಗೌರವ ಎಂದು ಅಂಶ್ಯಾಸಲಾಗುತ್ತದೆ. ಆದರೆ, ಅಲ್ಲಿ ಹೇಗೆ ಇಳಿಸುವ ಉದ್ದೇಶ ಜೀರ್ಯಯೇ ಇದರ್ಯಿಂದು ‘ಹುಟ್ಟಿದ ಹಳ್ಳಿ’ ಯಂದ ತೀಳಿಯಬರುತ್ತದೆ. ಭಟ್ಟರು ಹೇಳುತ್ತಾರೆ: “ಅಧ್ಯಾ ದಾರಿಯಿಲ್ಲದ್ದ ಹೇಳಿದ್ದೆ ಬಟ್ಟಿ ಮರದ ಕೆಳಗೆ ಮೃತದೇಹವನ್ನಿಳಿಸಿ ಮುಂದುಗಡೆ ಹೊರುತ್ತಿದ್ದವರು ಹಿಂದುಗಡೆಗೂ ಹಿಂದುಗಡೆಯವರು ಮುಂದುಗಡೆಗೂ ಬದಲಾಯಿಸಿಕೊಳ್ಳುತ್ತಿದ್ದರು.” ಈಗ ನಾವು ಆಚಿಕುವ ವಿಧಿಗಳಿಗಿಂತ, ನಂಬಿಕೆಗಳಿಗಿಂತ, ಇದು ಸೂಕ್ತವಾದ, ವಾಸ್ತವವಾದ, ವಿಜಾರಿಯಿವಂತಿ ಕೋರುತ್ತದೆ. ನಮಗೆ ಅವರಿಜಿತವಾದ ಅನೇಕ ಆಚಿಕೆಗಳು ‘ಹುಟ್ಟಿದ ಹಳ್ಳಿ’ ಯಿಲ್ಲಿವೆ. ಗ್ರಂಥದ ಬಹುಪಾಠು ಎಲ್ಲ ಭಾಗಗಳಲ್ಲಿ ಕಾಣಿಸಿಲ್ಲವಂತೆ ಈ ಸಾಹಿನ ಸಂದರ್ಭದಲ್ಲಿ ಕಾರೀಸಿಕೊಳ್ಳುತ್ತದೆ. “ಬಸರಿಯಿರು ಸತ್ಯರ ಅವರನ್ನು ಕಾಡುಗಿಡದಲ್ಲಿರಿಂದ ಕತ್ತಿನ ನೇರಕ್ಕೆ ಕವ ಕಡ್ಡಿಯನ್ನು ಕೊಟ್ಟು ಎಲ್ಲ ಮುಷ್ಟಿ ಗಡಿಗೆಯಲ್ಲಿ ನೀರಿಟ್ಟು ಬಂದುಬಿಡುತ್ತಿದ್ದರು” ಎಂಬಂಥ ಜಿತ್ತ ಅತ್ಯಂತ ಅಪರಾಪ್ರವಾದಾದು.

ಒಂದು ನಂಬಿಕೆಯಿದೆ. ಸಂಸ್ಕಾರದಲ್ಲಿ ಸಾಮಾನ್ಯವಾಗಿ ಹೇಗೆವನ್ನು ಹೊಳುವುದೇ ಹೆಚ್ಚು ತೊನ್ನು ಇರುವವರು ಸತ್ಯಾಗ ಹೂಡಿರೆ ಮಳಿ ಬರುವುದಿಲ್ಲ ಎಂಬುದು ನಂಬಿಕೆ. ಆದ್ವರಿಂದ ತೊನ್ನು ಇಯವವರು ಸತ್ಯಾಗ ಮಾಡುವುದು ಪದ್ಧತಿಯಾಗಿದೆ. ಉತ್ತರ ಕ್ರಿಯೆಗಳ ಸವಿವರ ವಿವರಣೆ ಈ ಭಾಗದಲ್ಲಿದೆ. ಸತ್ಯವರನ್ನು ಸ್ವಾಗತ್ಯಕ್ಕೆ ಕಳಿಸಿಸುವ ವಿವರಗಳು ಸ್ವಾಗತ್ಯಕರವಾಗಿವೆ. ಸತ್ಯವರ ಉತ್ತರಾಧಿಕಾರಿಯಾಗುವ ಹಕ್ಕನ್ನು ತಲೆ ಚೋಧಿಸಿಕೊಳ್ಳುವ ಕ್ರಿಯೆಯಲ್ಲಿ ಗುರುತಿಸುವ ಮನೋಭಾವ ಇಲ್ಲಿ ಪ್ರಸ್ತಾಪವಾಗಿದೆ.

೬

ಆಗ ರಂಗಸ್ವಾಮಿ ಭಟ್ಟರ ದೃಷ್ಟಿ ಹೆಚ್ಚಿರಿ ಬೆಳ್ಳದ ಕಡೆಗೆ ಹರಿಯುತ್ತದೆ. ಪಕ್ಷಿಮಾಧವುವಿಯಾಗಿ ವರಿಂಹುವ ಹೇಮಾವತಿ ನದಿಯ ದಂಡೆಯಲ್ಲಿರುವ ಹೇಮಗಿರಿ ಬೆಳ್ಳದಲ್ಲಿ ಭೃಗುಮಹಣ್ಣಾಯು ತಪಸ್ಯಮಾಡಿ ದೇವರನ್ನು ಶ್ರಾವಣ ಮಾಡಿಕೊಂಡ ಸಂಗತಿ ಇಲ್ಲಿದೆ. ಅವರು ತಪಸ್ಸಿಗೆ ಖಳಿತದ್ವರೆನ್ನಲಾದ ಬಂಡಗೆ ಗಾಯತ್ರಿ ತಿಳೆ ಎಂದು ಹೇಸರು ಬಂದಿದೆ. ಬೆಳ್ಳದ ಮೇರಿರುವ ಒಂದು ಪುಟ್ಟ ಗುಹೆಯನ್ನು ಭೃಗು ಕ್ಷೇತ್ರ ಎಂದು ಕರೆಯುತ್ತಾರೆ. ಮೂವತ್ತು ಪರಾಗಳ ಹಿಂದೆ ಬೆಳ್ಳದ ತುಂಬ ಬೇವಿನ ಮರಗಳು ಇದ್ದವು. ಭಟ್ಟರು ಈಡ ತಮ್ಮ ಸ್ಥಾನದಲ್ಲಿ ಈ ಬಗ್ಗೆ ಹೇಳಿದ್ದಾರೆ. ಇಲ್ಲಿ ಭನ್ನೆ ಸಿಕ್ಕಿತ್ವದೆಂದು ಯಾರೋ ಹೀಂದು ಉನರು ಬಂದು ಅಲ್ಲಿ ಆಗಿರು ಕಾಗೇ ಬಿಟ್ಟುಕೊಗಿರುವ ಏಕಾರ ಹಾಡ ಹುಟ್ಟಿದ ಹಳ್ಳಿಯಲ್ಲಿ ಇದೆ.

ಬಂಡಿಹೊಳೆಯ ದಕ್ಕಿ ದಿಕ್ಕಿನಲ್ಲಿ ಹೊಸಪಟ್ಟವೆಂಬ ಹೋಳಿಯಿದೆ. ಆ ಕೇಳಿಟೆ ಕಟ್ಟುಬಾಗಿ ಬಂಡಿಹೊಳೆಯ ಜನ ಕಲ್ಲಿ ಕಣಲಿಗಾಗಿ ಹೋಗುತ್ತಿದ್ದರು. ಉಡತನರಿಂದಾಗಿ ಗಭ್ರಾಣೆಯರೂ ಕಣಲಿಗೆ ಹೋಗುತ್ತಿದ್ದುದುಂಟು. “ಎದು ತಿಂಗಳಿಗೆ ಒಳಪಟ್ಟ ಗಭ್ರಾಣೆಯರು ಕಣಲಿಗೆ ಬಂದರ ಹೊಟ್ಟಿಯೋಳಿಗಿರುವ ಮನುಗಿಗೆ ಅಥವಾ ಕಣಲಿ ಸೇಳಿತ್ತಿದ್ದರಂತೆ” ಎಂಬ ಕುತುಹಲಕರ ಅಂಶನ್ನೂ ಭಟ್ಟರು ಇಲ್ಲಿ ದಾಖಲಿಸಿದ್ದಾರೆ. ಹೋಳಿ ಕಟ್ಟಿಸುತ್ತಿದ್ದ ನವಾಬರ ಇನ್ನೂ ಕೆಲವು ಅವರೂಪದ ಸಂಗತಿಗಳು ಇಲ್ಲವೆ.

ಅನೇಕ ಪತಿಕೃಗಳು ‘ಹುಟ್ಟಿದ ಹಳ್ಳಿಯಲ್ಲವೆ. ಪಾಂಡವರ ಹೂಲ, ಕುರೋದ್ದೂಲ (ಇದು ಕೌರವರ ಹೂಲ ಇರಬಹುದೆಂದು ಭಟ್ಟರು ಶಾಹಿಸುತ್ತಾರೆ). ಹಾಂಡವರ ಗೂಹ, ಹಾಂಡವರ ಬಂಡೆ, ಹೀಗೆ ಪತಿಕೃಗಳನ್ನೇಲ್ಲ ಒಂದು ಕಡೆ ಶುಷ್ಕವಾಗಿ ಸಂಗ್ರಹಿಸಿದೆ. ನರೆದುವು ಎನ್ನಲಾದ ಅನೇಕ ಸ್ವಾರಸ್ಯಕರ ಪ್ರಸಂಗಗಳ ನಡುವೆ ಪತಿಕೃಗಳ ಬಗ್ಗೆ ಹೇಳಿದ್ದಾರೆ.

೧೦

ಎಮ್ಮೆ ಸಂದರ್ಭಗಳಲ್ಲಿ ಮುಗ್ಗತೆ ಎಂಬುದು ದುಡುಪಯೋಗ ಆಗುವ ಸಂಭವವಿದೆ. ಮೌಷ್ಟಿಕ ಎಂಬುದು ಮುಗ್ಗತೆಯ ನೀರಳು, ಕೆಲವರು ಇನ್ನೊಬ್ಬರ ಮುಗ್ಗತೆಯನ್ನು ದಾಡುಕವನವೆಂದು ತಿಳಿದು ಅದನ್ನು ತಮ್ಮ ಮನೋರಂಜನೆಗಾಗಿ ಬಳಸಿಕೊಳ್ಳುತ್ತಾರೆ. ಒಮ್ಮೆಯ್ಯೆ ಹಾಗೆ ಮಡುಬುದು ತಿರುಗುಬಾಣವಾಗಿಯೂ ಎರಗಿಬಿಡುತ್ತದೆ. ಅಂಥ ಒಂದು ಸಂದರ್ಭವನ್ನು ರಂಗಸ್ವಾಮಿ ಭಟ್ಟರು, ಜನರ ರೀತಿನಿಂತಿಗಳನ್ನು ತಿಳಿಸಿಕೊಡುವ ಶಲುವಾಗಿ, ಇಲ್ಲಿ ಏಡಿದಾಡ್ರೆ. ಇದು ಒಬ್ಬ ಬಡ ಗೌಡ ಹಾಗೂ ಒಬ್ಬ ಶ್ರೀಮಂತ ಗೌಡನ ಪಡುವೆ ನಡೆದ ಸಂಭಾವನೆ :

(ಸ್ವಾಮಿ, ವಮ್ಮೆ ಇನಿಗಳೇ ಮೇರೆಡ ಜನಗಳು. ಅದಕ್ಕಿಂತು ತಾರಕನ್ ಹೊಡ್ದಿದ್ದಿಲ್ಲ ಕೇಳ, ನಷ್ಟವನೆಂಬು ಒಷ್ಟು ದೇಹದ್ದ ಮನುಷ್ಯರ ಬಳಗೆ ಮೇರೆದ. ಅವರು ಮಾತು ಮಾತಿನ ಮೇಲೆ—

“ವಿನಯಾ ಗೌಡ, ತಾಳಿ ಕಟ್ಟಿಕೊಳ್ಳುತ್ತಾರಂತಲ್ಲ ಅದ್ದುಗೆ?”

“ಆಯ್ದೆ ಅದೆನ್ನ ಗೊತ್ತಿಲ್ಲ, ಈಗ ನೀವು ಸಹೇಳಿ ಅಂತ ತಿಳಿಬ್ಬಿ. ಅಮ್ಮಾಲೆ ಇಗೇಂ ನಾನಿವೀ ನಿಮ್ಮ ಕೆಂಡೆಹ್ಹಿರು ತಮ್ಮ ತಾಳಿ ತಿಂಗಳು ನನ್ನ ಕೀರ್ತಿ ಕೊಡುತ್ತಾರೆ ಅಂತ ತಿಳಿಬ್ಬಿ. ನಾನು ಆ ತಾಳಿನ ನಿಮ್ಮೆಂದು ಕತ್ತಿಸ್ತುದ್ದೆ ಅದೇ ತಾಳಿ ಕಟ್ಟಿಬ್ಬಿಲ್ಲಿದ್ದು.”)

ತ್ರೈ ಕೇಳಿದ ಶ್ರೀಮಂತ ಗೌಡ ಸುಮ್ಮೋ ಸುಸ್ತಿ ಭಟ್ಟರು ಈ ಪ್ರಸಂಗವನ್ನು ಹೇಳಿ “ಇದಕ್ಕಿಲ್ಲ ಅವಿದ್ಯೆಯೇ ಕಾರಣ” ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಏದ್ದುವಂತರಾದವರು ಹಳ್ಳಿಗಳ ಹಿಂತಿಯಿಗಿ ಒಂದು ಹಳ್ಳಿಗಳ ಸೇವೆಯನ್ನು ತ್ರೈಕರಣ ಲುಡ್ಡವಾಗಿ ಸ್ವೀಕರಿಸಬೇಕು ಎಂಬುದು ಭಟ್ಟರ ಆರಾಯ.

ಪ್ರೇರಣ ಕಾಲರಾ ರೋಗಿಗಳು ಆಗೆಲ್ಲ ಸಾಮಾನ್ಯ ಆವೃ ಒಂದಂಥ ಸಂದರ್ಭದಲ್ಲಿ ನಮ್ಮ ಜನ ಹೇಗೆ ವರ್ತಿಸುತ್ತಿದ್ದರು ಎಂಬ ಮುಗ್ಗ ನಡೆವಳಿಕೆಗಳನ್ನು ಭಟ್ಟರು ಅಷ್ಟೇ ಮುಗ್ಗತೆಯಂದ ಚಕ್ರಿಸುತ್ತಾರೆ. ಆ ರೋಗಿಗಳ ಬಗ್ಗೆ ಇದ್ದ ಜನಗಳ ಭಾವನೆ, ಮೈಸೂರು ಮಹಾರಾಜರ ಬಗ್ಗೆ ಇದ್ದ ಗೌರವ, ನಂಬಿಕೆ,

ಇತ್ಯಾದಿಗಳೆಲ್ಲ ಒಂದಕ್ಕೊಂಡು ಹೇಗೆ ಸಹಜ ಬಾಂಧಬ್ಯ ಹೊಂದಿದ್ದವು—
ಎಂಬ ಸುಂದರ ಚತುಷಾಗಳಿವೆ.

ನಮ್ಮ ಜನಪದರು ಎಷ್ಟು ಮುಗ್ಗೆರೆಂದರೆ, ಅವರ ಕೋವ ಎಂದೂ
ದೈಖಿಕವಾಗಿ ಪರಿವರ್ತಿತವಾಗುತ್ತಿರಲ್ಲ. ಅದೊಂದು ತಾತ್ಯಾಲಿಕ ಸ್ಥಿತಿ.
ನಾಗಿರಿಕರಾದವರು ಕಳುಗಿರಿಂದ ಕಲಿಯುವಂಥಂದು ಬಹಳವಿದೆ. ಪರಸರ
ಹೊಡೆದಾಡಿದರೂ ಮೂರನೇ ರಿನ “ಮಾವ, ಉತ್ಸಾಹರೇಂಡಿಲ್ಲ, ಏನೇನೇ
ರಾಕುತ್ತಾಲ, ಹೊಡೆದಾಡಿದೋ, ಕ್ರಿಗ್ ನೀರೀಸಿಸೋ” ಎಂದು ಹೇಳುವಂಥ
ಮಾಧುರವೂ ಅನುಕರಣೀಯವೂ ಆದ ಬಾಂಧಬ್ಯ ಮರುಕೊಳಿಸಬಿಡುತ್ತದೆ.

ಭಂಗರ ಆಸಕ್ತಿ ಕೇವಲ ತಮ್ಮ ಹಳ್ಳಿಯ ಜನರಿಗೆ ಮಾತ್ರ ಸೀಮಿತವಿಲ್ಲ.
ಇದು ಗ್ರಂಥದ ಉದ್ದೇಶ ಗೋಚರಿಸುವ ಲಕ್ಷ್ಯ. ಪರಿಸರದ ಬದಲಾವಣಣನ್ನು
ಗುರುತಿಸುತ್ತಾರೆ. ಹಳ್ಳಿಯವೆಲ್ಲ ಕಳ್ಳಿರೆಯಾಗುವುದನ್ನು ಕಂಡು ವಿಫಾರಿಸುತ್ತಾರೆ.
ಎನನ್ನು ಕಳ್ಳಿದುಸೊಳ್ಳುತ್ತಿರುವ ಭಾವನೆ ಆವರಣ್ಣ ಮುತ್ತಿದೆ. ನಮ್ಮ ಕಳ್ಳಿಗಳೂ
ಅಷ್ಟು ಈ ಬಗ್ಗೆಯೂ ರಂಗಸ್ತಾಪ್ತಿ ಭಂಗರು ದುಃಖಿಯಿರಿಂದಲೇ ದಾಖಲಿಸುತ್ತಾರೆ:

“ನಮ್ಮಾರ್ಥಿಗೆ ಹೇಳು ವೇಡದವರು, ಮತ್ತಿರೀ ಗೊಂಬೆ ಆಟದವರು,
ಜ್ಯೋತಿಸಿಂಬೆ ಆಟದವರು ಬಯತ್ತಿದ್ದಾರು. ಇವರಲ್ಲಿ ವ್ಯವಸಾಯಗಾರರಾಗಿದ್ದು
ವರ್ವಕ್ಕೆ ಮೂರು ನಾಲ್ಕು ತೆಂಗಳು ಶಾರ್ಯಾಗಳ ಮೇಲೆ ಹೊಗಿ ಆಟವಾಡಿ
ದುಡ್ಡ ಸಂಪಾದಿಸುತ್ತಿದ್ದರು....ಹಳೇ ಕಾಲಿಂದ ಕಳ್ಳಿಗಳಲ್ಲಿ ಆಟ ಕಲಿಸುವ
ಯಾಜಮಾನವಿಗೆ ಭಾಗವತನೆನಂದು ಹೇಸರು. ಹಾಡುಗಾರಿಗೆ ಯಶ್ವಿಗಾನವೆಂದು
ಹೇಸಯಿ...ಬರುತ್ತ ಬರುತ್ತ ಯಶ್ವಿಗಾನದ ಆಟವೂ ಅಲ್ಲ, ಮೃಸೂರಲ್ಲಿ ಆಟವ
ನಾಟಕತ್ವ ಅಲ್ಲ, ಹಿಗಣಿ ಪಂಚ ಉಟ್ಟಿಕೊಂಡು ಇಂಗ್ಲಿಷ್ ಟೊಟಿ ಹಾಕಿಕೊಂಡ
ಮನುಷ್ಯನಂತಹ ಆಟಗಳಿಗೆ ಅರಂಭವಾಯ್ಯಿ.”

ವಿಜಾದ ಹೆಚ್ಚು ಹೊತ್ತು ನಿಲ್ಲುವುದಿಲ್ಲ, ಭಂಗರು ನಿರ್ವಿಕಾರ ಮನಸ್ಸಿನಿಂದ
ಯಶ್ವಿಗಾನ, ಬಯಲಾಟ ನಡೆಯಿತ್ತದ್ದ ರಿತಿ ನೀತಿಗಳನ್ನೂ ಆಚರಣೆಗಳನ್ನೂ
ವರ್ಣಿಸುತ್ತ ಮುಂದೆ ಸಾಗುತ್ತಾರೆ. ಇನ ಹೊಸಕೊಸ ಪ್ರಯೋಗಗಳತ್ತ
ವಾಲತೊಡಗಿದಾಗ ಹಳ್ಳಿಯ ಸಂಪ್ರದಾಯದ ಭಾಗವತನಿಗೆ ಗೌರವ ಕಾಗೂ

ಸಂಘಾದನೇರಳ ಕೊರತೆ ಉಂಟಾದುದರಿಂದಲೇ ಎನ್ನೆ ಅಯ್ಯ್ಯಾ ಹರಿಹ್ರಾ ಪರಕೆದಿ ಮಾಡಿದ್ದು, ಸಂಪೂರ್ಣಿರ ಬರುವ ಅಟಗಳು ಪರಕೆ ಮಾಡಿದ್ದು” ಎಂದು ನಿರಾಶಿಯಂದ ‘ಒಂಗಳುಟ್ಟಿತ್ತದ್ದು ಅಂತವನ್ನು ಭಾಷ್ಯಾದ ಬಿಂದೆ ದಾಖಲಿಸುತ್ತಾರೆ.

ಆವು ಓದಿರ ಕಾದಂಬರಿ ಮುಂತಾದ ಕಾವ್ಯಗಳಲ್ಲಿ ಬರುವ ವರ್ಣನೆಗಳು ಅಥವಾದರೂ ವಸ್ತುಗಳ ಚಿತ್ರಗಳನ್ನು ಕರ್ತೃಕೋಳುತ್ತಿರುವುದು ಕ್ವಾಣಾಗುತ್ತಿತ್ತು. ಯಾಕ್ಷಾಂಕ ಪ್ರಸಂಗಗಳಲ್ಲಿ ಶಾಂತಿಯವ ಅಭರಣಗಳನ್ನು ನೋಡುವಾಗ ಅಲ್ಲಿ ಓದಿದ್ದು ಇದೇ ಇರಬಹುದು ಎಂದು ಭಾಷ್ಯರಿಗೆ ಅನ್ವಯಿಸುತ್ತಿತ್ತಂತೆ. ಕಾವ್ಯದಲ್ಲಿ ಓದಿರ ಹಂಸದ ಜಲನೆಯ ವರ್ಣನೆಯು ಹೇಮಗಿರಿಯ ಬಿಂದು ಹರಿಯುವ ಹೇಮವತೆ ನರಿಯಲ್ಲಿ ಬಿಳಿಯ ಕೊಕ್ಕರೆಯಿಂದು ನೀರು ಪುಡಿಯುವಾಗ ಭಾಷ್ಯರ ಮನ್ಯನ್ನು ಸಾಂಪಾದಿಸುತ್ತಿತ್ತು. ಹೀಗೆ ವನೆಲ್ಲ ಸೋಡಿದರೂ ಏನೆಲ್ಲ ಕರಿತರೂ ಇಲ್ಲ ತಮ್ಮ ಹಳ್ಳಿಯಂದೇ ಎಂಬ ಭಾವ ಅವರರ್ಥಿ ಸಂಪರಿಸುತ್ತಿತ್ತು. ಅದ್ದರಿಂದ ನೇರವಾಗಿ ಹೇಳುತ್ತಾರೆ : “ಎವ್ಯೋ ವಿಷಯಗಳಲ್ಲಿ ಗುರುವಿನೆಂತೆ ಶಿಕ್ಷನಾಗಿದ್ದು ‘ಹುಟ್ಟಿದ ಹಳ್ಳಿ’.

೧೧

ಇಲ್ಲಿಂದ ಮುಂದೆ ಮತ್ತೆ ಪರ್ಯಾಧಾಗ ಪ್ರಾರಂಭವಾಗುತ್ತಾರೆ. ಈ ಭಾಗವನ್ನು ಅವರು ‘ಜೀಸುವ ಪದಗಳು’ ಎಂದು ಕರೆದಿದ್ದಾರೆ. ಇಂದು “ಸಮುದ್ರ ಮಾಳಿಮ್ಮುಗಿಡಿ ಹಾಡಿರ ಹಾಡುಗಳು” ಎಂದು ದಾಖಲಿಸಿದ್ದಾರೆ. ಈ ಭಾಗದಲ್ಲಿ ಬಹುದು ಹಾಡುಗಳಿವೆ. ಇವ್ಯಗಳಲ್ಲಿ ಸಂಪೂರ್ಣ ರೂಪದ ಸೀಮಾರು ಇರಿ ಕಥನ ಗೀತೆಗಳಾಗಿವೆ. ಉಳಿದವೆಲ್ಲ ಬಡಿಗೆತೆಗಳು ಅಥವಾ ವರ್ಣನ ಗೀತೆಗಳು. ಕನ್ನಡ ಇವರು ಸಾಹಿತ್ಯದಲ್ಲಿ ಕಥನಗೀತೆಗಳ ವಿಭಾಗದಲ್ಲಿ ಬರುವ ‘ಸುಜ್ಞಾಯ್ಯ ನೀರ ಹೊಳಿಯಾಗಿ’ ಎಂಬುದು ಒಂದು ಪ್ರಸಿದ್ಧ ಕಥನಗೀತೆ. ಆದರೆ ಪೆಟ್ಟ ಹಾಳಾಂತರವೋಂದು ಇಲ್ಲಿದೆ. ‘ರಾಜಕುಮಾರ’ ಎಂಬ ಶೀತ್ಸೂಕಿ ಇದಕ್ಕಿದೆ. ಇವ್ಯತಕ್ಕೂ ಕೆಳ್ಳಿ ಹಾಳಾಂತರಗಳಲ್ಲಿ ಲಭ್ಯವಾಗಿಯವ ‘ಉತ್ತರದೇವಿ’ಯ ಒಂದು ಹಾಳಾಂತರ ಇಲ್ಲಿದೆ. ಬೆಲುವರಾಯಿತ್ತಾಮಿ, ಕಿಂವರ್ಮೈ ಜಾಮುಂಡಿ, ದೀಪೀರೀ, ನಂಬಿಂಡ, ಭೈರವ, ಹೇಮಗಿರಿ ರಂಗ, ನಾಟನಹಳ್ಳಿ ಹೊನ್ನಾಲಿದ್ದಾರ್ಮ, ತಿರುಪ್ಪತಿ ತಿಮ್ಮಿಪ್ಪ, ಬೆಟ್ಟಿದಪುರದ ಪಳ್ಳಿಯ್ಯ, ‘ಪತಿವ್ರೇಕೆಯಾದ ಹೌಪ್ಪಮಾರ್ಗ’ ಎಂಬ

ಶೀಕುತ್ತಿರುವುದ್ದಲ್ಲಿ 'ಕುಸುಮಾಲೆ'-ಮುಂತಾದ ಕಥನ ಗೀತಗಳು ಇಲ್ಲಿ ಸಂಗ್ರಹಿತವಾಗಿವೆ.

ಈ ಕಥನ ಗೀತಗಳ ಸಂಗ್ರಹದ ವೈತಿಪ್ಪುವೆಂದರೆ, ರಂಗಸ್ವಾಮಿ ಭಟ್ಟರು ನಡುವಾದುವೆ ಅಗತ್ಯಪ್ರವಿಷ್ಟಿದ್ದೆಲ್ಲ ವ್ಯಾಪ್ತಿಸಿ, ಏವರಣೆ, ನೀಡಿರುವುದು. ಈ ಕ್ರಮವು ಅನೇಕ ಸಲ ಅಗತ್ಯಪ್ರವಿಷ್ಟಿದ್ದೆಲ್ಲದೆ. ಹಾಡುಗಾರರು ಅಥವಾ ಯಾಡುಗಾರಿಕೆಯಲ್ಲ, ಹಾಡುವಾಗ ಮರೆಪಿಂದದೆಂಬೋ ಅಥವಾ ಉನ್ನಾಪ್ರದೇಶೋ ಕಾರಣಾದಿಂದದೆಂಬೋ, ಕಥೆಯ ಸಂದರ್ಭಗಳನ್ನು ಮಾರ್ಫ ರೂಪದಲ್ಲಿ ಹಾಡಲು ಸಾಧ್ಯವಾಗುವುದ್ದಲ್ಲ, ಕಥೆಯು ಎಲ್ಲಿಂದ ಎಲ್ಲಿಗೋ ಹಾರಿಬಣಿಯತ್ತದೆ. ನಿಸ್ತಂಪ ಕಥೆಯೊಂದು ಕೇಳಿಗರನ್ನು ಗೊಂದಲದಲ್ಲಿ ಮುಳುಗಿಸುತ್ತದೆ. ಆಂಥ ಸಂದರ್ಭಗಳಲ್ಲಿ ಏವರಣೆ ಅಥವಾ ವ್ಯಾಪ್ತಿಸಿ ಅನಿವಾರ್ಯವಾಗುತ್ತದೆ. ರಂಗಸ್ವಾಮಿ ಭಟ್ಟರು ಈ ನಿಸ್ತಂಪಿಂದ ಇಲ್ಲಿ ಯಿತಕ್ಕು ಸಂಗ್ರಹಕಾರರಿಸಿಕುತ್ತಾರೆ.

ಮುಂದನ ಘಟ್ಟ ಗಾದೆಗಳಿದ್ದು. 'ಕೆಲವು ಗಾದೆಗಳು' ಎಂಬ ಶಿಷ್ಟಕೆಯಡಿ ಭಟ್ಟರು ಇಲ್ಲಿ ಗಾದೆಗಳನ್ನು ಸಂಗ್ರಹಿಸಿಕೊಂಡಿದ್ದಾರೆ. ಹೆಚ್ಚು ಬಳಕೆಯಲ್ಲಿರುವ ಜನಪ್ರಿಯ ಗಾದೆಗಳು, ಮಂಬ ಅವರೂಪದ ಗಾದೆಗಳು, ಕೆಲವೇ ಕೆಲವು ಮುಕ್ಕು ಗಾದೆಗಳು, ಅಲ್ಲಿಸ್ತೂ ಮಾರ್ಫ ದಿನೋಂದಿಗೆ ಅನಂತರದ ಹಲವಾರು ಸಂಕಂಗಳಲ್ಲಿ ಕಾಣಿಸಿಕೊಂಡಿರುವ ಗಾದೆಗಳು-ಒಂಗೆ ಹಲವು ಬಗೆಯ ಗಾದೆಗಳು ಇಲ್ಲಿವೆ. ಅತೇ ಆಸೇ ಗತೀ ಕೆಡು, ಅಕ್ಕೆ ಮೇಲೂಸೆ ನೆಂಬರ ಮೇಲೆ ಇಷ್ಟ, ಖಂಡ ಮಂಗಳ ಬಗೆಯೇನು. ಮುಂತಾದ ಅತಿಬಳಕೆಯ ಗಾದೆಗಳರುವಂತೆಯೇ; ಎತ್ತಿಲ್ಲದೋಣಿಗೆ ಎದೆಯ್ಲಿ, ಟಾಟೆ ಸಿಕ್ಕೋದು ಮೊಕದ ಮುಣ್ಣ ಸೀರೇ ಸಹೀಡು ಮಾರ್ಫ ಮಣ್ಣ ನೀನು ಭತ್ತು ಪುಟ್ಟು ನಾನು ಭೂಜ ಹಾರಿಸುತ್ತೇನಿ ಅಂಡಳಿತೆ, ಹೆಲುದಲ್ಲಿರುವ ಹಸುರನ್ನು ಹೊಳೆಯಲ್ಲಿರೋ ಬಸ್ತಾನ್ನು ನೆಟ್ಟುವರ್ತಾಯ, ಮುಂತಾದ ಅವರೂಪದ ಬಳಕೆಯ ಗಾದೆಗಳೂ ಇಲ್ಲಿ ಸಂಗ್ರಹಗೊಂಡಿವೆ. ಅಲ್ಲಿಸ್ತೂ ಬದಲಾವಕೆಯೇಡನೆ ಅಥವಾ ಇಲ್ಲಿರುವ ರೂಪದಲ್ಲಿಯೇ ಅನಂತರ ಪ್ರಕಟವಾದ ಎಷ್ಟ್ರೋ ಗಾದೆಗಳ ಸಂಗ್ರಹಗಳಲ್ಲಿ ಬಹಳಷ್ಟು ಗಾದೆಗಳು ಮನರೂಪಕನೆಯಾಗಿವೆ-ಎಂಬ ಅಂಶವೇ ಇಲ್ಲಿನ ಗಾದೆಗಳ ಮಹತ್ವವನ್ನು ಸಾರುತ್ತದೆ.

೧೭

ಮುಂದಿನ ಗಡ್ಯಭಾಗವು ಕಲತ್ತ ಸ್ಕೃರಸ್ಕರ ಸಂಗತಿಗಳನ್ನು ಒಳಗೊಂಡಿದೆ. ಬಂದಿಹೆಚ್ಚಿ ಅಥ "ಹಿಡಿಕಣ್ಣಿ"ನ ಹಕ್ಕಿ. ಅಂದರೆ ಪರಂಪರಾಗಳವಾಗಿ ಬಂದ ಯಾವುದೇ ಕಾರ್ಯವಾಗಿರಲಿ. ಯಾವ ಲಾಂಛನವೂ ಇಲ್ಲದಂತೆ, ಯಾವುದೇ ಬದಲಾಂಶಯಲ್ಲದಂತೆ, ಸಾದೆಯಬೇಕಂಬಾದು ಇಲ್ಲಿನ ಜನಗಳ ಆತ್ಮಕ್ಕೆ, ಸ್ವಭಾವಕ್ಕಾದವಾದರೂ ಮುಟುಗರ ಅವರನ್ನು ಕಾಣುತ್ತದೆ. ಲಾರಿಗೆ ಬರುವ ಸರ್ವಾರ್ಥ ಅಧಿಕಾರಿಯೆಂಬು ಉರಿನ ಸಮೀಕ್ಷೆಗಾಗಿ ಲಾರನ್ನು ಸುತ್ತುವಾಗ ಅಪ್ರಾರ್ಥಿಕೆಯಾಗಿ ಸುತ್ತಿರು "ಉರಿಗೆ ಎನ್ನೋ ಕೇಡು ಕಾರಿದೆ" ಎಂದು ಜನ ನಂಬಿತ್ತದ್ದರು. ಮುಂದು ಶ್ರದ್ಧಿಸಿ ಬರಬೇಕಾದ ದೇವರ ಉತ್ಸವವು ಗುಡಿಯ ಮತ್ತ ಒಂದೇ ಸುತ್ತು ಬಂದರೆ ಅದು ಕೂಡ ಜನರ ಪಾಲಿಗೆ ದುಸ್ಸವ್ಯವಾಗುತ್ತತ್ತು.

ದೊಡ್ಡಾನ ಪ್ರಬ್ರಹ್ಮ ಸಂದರ್ಭದಲ್ಲಿ ನಿರಿಂಜ್ಞ ಸ್ತುತಿಪ್ರೇಣದರಿಂದ ಅಷ್ಟಾನಾನ್ಯ ತರುವುದು ಪಾಡಿಕೆ. ಒಮ್ಮೆ ಕಾರಣಾಂತರಗಳಿಂದ ಬೇರೆ ಹತ್ತಿರದ ಸ್ತುತಿದಿಂದ ತಂದುಬಿಟ್ಟಿರು. ಜನರು ಅಸಮಾಧಾನಗೊಂಡರು. ಹೇಳಿದರೆ ಲಾರ ಯಂತರ್ಮಾನದು ಕೇಳುವುದಿಲ್ಲ. ಅಧ್ಯರ್ಥಿ ಒಂದು ಲಾಂಛನ ವಾಡಿದರು. ದೊಡ್ಡಾನ ಉತ್ಸವವು ಅಂಡಸೆಯಸ್ಯಾಮಿ ಗುಡಿಯ ಬಳಿಗೆ ಬರುತ್ತಿದ್ದುಂತೆ ಒಬ್ಬನ ಮೇಲೆ ದೇವತ್ಯ ಬಂದೇಬಿಟ್ಟು. "ವಿನಿಯೋ-ಮಾಮೂಲು ಜಾಗದಿಂದ ನನ್ನ ತಂಗಿ ದೊಡ್ಡಾನವ್ಯಾನನ್ನು ಯಾಕೆ ತರಲಿಲ್ಲ. ನಿಮ್ಮ ಉರನನ್ನು ಧ್ರಂಶ ಮಾಡಿದ್ದುವೆನು. ನಾನು ಏರಾಂಜನೇಯನೆಂದು ಗೆಂತಿಲ್ಲವೋ?" ಎಂದು ಗಜ್ಜಿ, ನೆಗೆದು, ಹಾರಿ, ಕುವ್ವಾಲಿಸು ಎಷ್ಟು ಜನರು ಹಿಡಿದರೂ ದಕ್ಕಿದೆ ಗಲಾಟಿ ಮಾಡಿದ್ದು." ಹೆದರಿದ ಲಾರಿನ ಮುಖಿಂಡರು ಹರಕೆ ಕ್ಷಮೆ ಕೇಳಿದೆಮೇಲೆ ಉತ್ಸವ ಮುಂದುವರಿಯಿಟು. ಹೀಗೆ ಈ ಗಡ್ಯಭಾಗವು ಸ್ಕೃರಸ್ಕರವಾಗಿ ಮುಂದುವರಿಯಿತ್ತದೆ. ಈ ಪ್ರಸಂಗವನ್ನು ಹೇಳಿ ರಂಗಸ್ವಾಮಿ ಭಾಷ್ಯಾ "ಇಂದಿಗೂ ನಾವು ನಮ್ಮ ಹಿರಿಯರ ನಡೆನುಡಿಯನ್ನರಿಯಲು ಹಳಗಳನ್ನು ತರಬು ಹೊಂದಬೇಕಾಗಿದೆ." ಎಂಬ ಅಭಿಪ್ರಾಯಕ್ಕಿಂತ ಬರುತ್ತಾರೆ.

ಮಹಿಳಾರುವ ಕ್ರಾಂತಿಕ್ಕುಲೀಯಾಡವನ್ನು ಶೋಷಣಾಗಿ ವಿಶ್ಲೇಷಣಾಗಿದೆ. ಹಾಗೆ ನೋಡಿದರೆ ಮಹಿಳೆ ಆಡುವ ಪ್ರತಿಯೊಂದು ಆಟದ ಹನ್ನಲ್ಲಿಯೂ

ಇಂಥ ಮಹತ್ವದ ಇದೆಯೇನೂ ವಿನ್ಯಾಸಿಬಿಡುವವ್ಯಾಪ್ತಿ ಭಜ್ಯಾರ ವಿಶೇಷಕ್ಕೆ ಶಕ್ತಿಯುತವಾಗಿದೆ. ಮುಂದುವರಿಯಾತ್ ಭಜ್ಯಾರ ಸಾಧಿಸಿರುವ ಇನ್ನೊಂದು ಮಹತ್ವದ ಅಂಶವೆಂದರೆ, ಹಳ್ಳಿಯ ಮಾತಿನ ರೀತಿಗಳ ಮೂಲಕವೆ ಸಾಮಾಜಿಕ ಅಧ್ಯಯನಾರ್ಥಕ ಚಿತ್ರಗಳನ್ನು ಸೃಷ್ಟಿಸಿದುತ್ತಾರೆ. ಅಂಥ ಒಂದರು ಸಂಖಾರಕೆಗಳನ್ನು ನೋಡಬಹುದು:

೧. ಮುದುಕ : ವಿನ್ಯಾಸಾ ನಿಮ್ಮಪ್ರಾಣಿಕ್ಕೆ ಅವಾರ ಜಗ್ಗಾ ಆಡಿದ್ದೇ ಇಷ್ಟಲ್ಲಿ?

ಹುಡುಗ : ಅಯ್ದ್ಯೇ, ನಮ್ಮುರ್ಲಿ ಕಾಲುಗೆಂಬ್ರೇ ಮಹಾತ್ಮರೇ ಇಲ್ಲಾ ನಮ್ಮಪ್ರಾಣಿಗಿಂತಿರುವ ಹೆಚ್ಚಿ ಮಾತ ಕೇವಲಿಂದು ತಿಳಿಗೆಂಬಾದ ನಮ್ಮ ಇವ್ಯಾಪ್ತಿ ಟಿಂಕಾರ ಗಡಿ ಹತ್ತು ಸ್ವಾನಭ್ಯಾಸ, ನೋಡಾನೇ, ಮೂರು ಹೇಳಿಸುಗಂಡಾ ಅಗ್ಗಿ ಘುಲ್ಲಾ ಬೆಂಹಿಗಂಟಿ ಹಕ್ಕಿನಿ. ಅವಳಿಗೆ ನನು ಶರಕಾಗಿತನಾದರೆ ನಾನು ಈ ಉರಿರಲ್ಲಿ ಹುಡುಗೇ ಹಾಕ್ಕಿಂಡು ಇರೋಕಾಯ್ಯಾದಾ! ನಮ್ಮಪ್ರಾಣಿಗೆ ನಾನು ಹುಟ್ಟಿದ್ದೇ ನೋಡೋ ದೊಡ್ಡಾಯ್ಯಾ ಆ ಕಾರ್ಕಿತಾಯ್ಯಾ.

ಮುದುಕ : ಈ ಅರ್ಥಿಲ್ಲ ಯಾರ್ಥನೇ ಬಿಸ್ತು ಯಾರು ತೆಗಂಡಾಯ. ಒಂದೂ ಅನ್ನು, ಏನೇಂಬ ಅವ್ಯಾಪ್ತಿ ಸೋರು ನೀರಿಗೆ ಕ್ಷಯಿಸ್ತಿದ್ದೀ ಬಂದವಳಿ? ನಿಂಗಳವೇ ಅವ್ಯೇ ಅಗ್ಗೇನು. ಯಾಕ್ಕಿಂದು ಸಂಪೂರ್ಣ ಕರ್ಕಾ ತೆಗೆಂಧಿಂದಿ, ಹ್ಯಾಂಗೇ ಹಾಂಗೆ ಎಲ್ಲಾಮರೇ ಕಾಯ್ದಂತಿ ಇರಿ ಮಗ, ಹೇಳ್ಳೇರೂ ಅಗ್ಗೇಕ್ಕಳ್ಳ, ಕೆಟ್ಟೇರೂ ಅಗ್ಗೇಕ್ಕಳ್ಳ.

ಹುಡುಗ : ದೊಡ್ಡಪ್ರಾಣಿ ಅದ್ಯಾತೇ ನಮ್ಮುರ್ಗೇ ನೀನು ಹಿರೀಕ, ಮುಖ್ಯನ್ನು ನಿನ್ನಾತ್ಯಾಕೆ ತೆಗ್ಗೊಂನೇ.

೨. ಏನೋರು : ಏನೇಂಬ ಗೌಡ, ಜಗ್ಗಾ ದುಡಿಸೋಕೆ ಬಂದ್ರೆ ನನ್ನೇ ತಳ್ಳಿಪ್ಪಲ್ಲೇ.

ಗೌಡ : ಅಯ್ಯೋ ಆಪಾಟ ರಣಾಗುದಲ್ಲಿ ರಕ್ತದ ಕೋಡಿ ಕರೀತಿಯೊವಾಗ ನಿಮ್ಮಾಗ್ನಿ ರು ಕೇಳಾರೆ, ಯಾರೆ ಜ್ಞಾನ ಸುಧ್ಯಾಗಿದ್ದಾರೆ. ಅರಪ್ಪಿ ನೋಡಿ ನಮ್ಮದ್ದ ಜಗ್ಗಾ ಬಿಡ್ಡೋಕ್ಕರಂದೆ ಹಂಗೆ ಅಂತೀರಿ, ಇಲ್ಲಾ ಎರ್ತಣು ಕೊಡೋ ಕಂಗಿಬೇಕು, ಇಲ್ಲಾ ಎರ್ತಣು ತಿನ್ನೋ ಹಂಗಿಬೇಕು.

ಇಂಥ ಸಂಭಾವಕೆಗಳು ಈ ಗ್ರಂಥದಲ್ಲಿ ಸುಮಾರು ಮೂವತ್ತು ಇವೆ. ಇವಿಷ್ಠೇ ಸಂಭಾವಕೆಗಳನ್ನು ಆಧರಿಸಿ ಡಾಕ್ಟೋರ್ಲ್ ನಿಬಂಧದಂಥ ಒಂದು ಅಧ್ಯಾಯನ ಗ್ರಂಥವನ್ನು ರಚಿಸಬಹುದು. ಅಷ್ಟು ಸಮೃದ್ಧವಾದ ಸಾಹಿಗ್ ಈ ಸಂಭಾವಕೆಗಳಲ್ಲಿ ಅಡಗಿರೆ. ಈ ಸಂಭಾವಕೆಗಳ ನಡುವೆ ರೈತರು ಬಾಧುಗಂಬಳ ಕಾಯಿಯನ್ನು ಯಾರ್ಕ ತಿಸ್ತಬಾರದೂ ಎಂಬುದಕ್ಕೆ ಒಂದು ಸ್ವಾರ್ಪಕರವಾದ ಕರೆಯನ್ನು ಭಂಗಿಸು ಹೇಳಿದ್ದಾರೆ; ಅದು ರಾಮಾಯಣದ ಕಾಲದ ಒಂದು ಪ್ರಸಂಗವನ್ನು ಮರಿತಮ್ಮೆ.

ಸಂಭಾವಕಾ ವಿಭಾಗ ಮುಗಿಯುತ್ತಿದ್ದುಂತೆ 'ಮದುವೆ ಹಾಡುಗಳು' ಪ್ರಾರಂಭವಾಗುತ್ತಾವೆ. ಇವು ಚೋರಮ್ಮೆ ಗೌಡತಿಯಿಂದ ಕಂಗಿಸಿದವ್ಯ. ಜ್ಞಾನಾರ್ಥಕರಿಯಿಂದ ಹಿಡಿದು ಮದುವೆಯ ಪ್ರತಿಯಿಂದು ಫಟ್ಟವನ್ನು ಕುರಿತೂ ಕ್ರಮಾಂಕದಾಗಿ ಸಂಗ್ರಹಿಸಲಾಗಿರೆ. ನಡುವೆ ಒಂದು ಭಾಗವನ್ನು ಜೀರೆ ಯಾರಿಂದಲೂ ಸಂಗ್ರಹಿಸಿರುವಂತೆ ತೋರುತ್ತದೆ. ನಿರ್ದಿಷ್ಟ ಹಾಡೊಂದರ ಪ್ರಾರಂಭದಲ್ಲಿ 'ಆ ಹಾಡು ಸ್ವಲ್ಪ ಬುದ್ಧಿ ವಿಕಲ್ಪವ್ಯಾಖ್ಯ ಹಂಗಸು ಹೇಳಿದ್ದರಿಂದ ವ್ಯಾಸರು ಸರಿಯಾಗಿಲ್ಲ' ಎಂಬ ಪಿಷ್ಟೆಯಿಯನ್ನು ನೀಡಿದ್ದಾರೆ.

೩೩

ಕೊನೆಯಪ್ಲೊಂದು ಗಡ್ಡಭಾಗವಿರೆ. ಗಡ್ಡಗಳ ಬಗ್ಗೆ ಅರ್ಥಕ ಚಿ. ರಂಗಸ್ವಾಮಿ ಅವರಿಗೆ ಎಂಥ ಅಗಾಧ ಪ್ರಿತಿಯಿತ್ತು ಎಂದು ತಿಳಿಯಲು ಈ ಭಾಗವನ್ನು ಓದಬೇಕು. ಗ್ರಾಮೇಶಾಧಾರ ಎಂಬುದು ಭಟ್ಟರ ಈಡೇರದ ಕನ್ನಾಗಿಯೇ ಉಳಿದುಕೊಯಿತು. 'ಹುಟ್ಟಿದ ಹಡ್ಡಿ'ಯು ಈ ಕಡೆಯ ಭಾಗದಲ್ಲಿ ಕಲವಾರು ಉಲ್ಲೇಖಾಹ ಮಾತುಗಳಿವೆ. ಅವನ್ನೇಲ್ಲ ಗ್ರಂಥವನ್ನು ಓದಿಯೇ

ಅರಿಯಬೇಕು. ಒಂದು ಕಡೆ ಭಟ್ಟರು ಹೇಳುತ್ತಾರೆ : “ಹಿಗ್ನಿತ್ವ ವಾಸವ್ಯಾ ಖಲಹೀನನ ಸೇವಯೂ ಬ್ಯಾಡಪ್ಪ ಬ್ಯಾಡ ಎಂದು ಬಜ್ಜು ಕರಿಯು ನುಡಿರಿಯಾನು. ಇಲ್ಲಿಯವರ ಮಾನ ಹಳ್ಳಿಲಿ ಹೋಯಿತು” ಎಷ್ಟಿವ ಗಾದೆಯೂ ಹಳ್ಳಿಯ ವಾಸವನ್ನು ಹೋಯಾಳಿಸುತ್ತದೆ. ಹಾಗಾದರೆ ಹಳ್ಳಿಯಲ್ಲಿ ವಾಸವಾಹಿವುದು ಯಾವುದೋ ವಾಪದ ವ್ಯಾಪಿತ್ತಕ್ಕಾಗಿಯೋ?” ಹಳ್ಳಿಯಂದ ನಗರಕ್ಕೆ ವಲಸೆ ಹೋಗುವವರಿಗೆ ನೇರವಾಗಿ ಹೇಳಿದಂತಿರುವ ಒಂದು ಮಾತು ಇದು : “ಆಚೆಬಿಗೆ ಹಳ್ಳಿಯ ವಾಸವ್ಯಾ ಹೋಯಿತು. ಜೊತೆಯಲ್ಲಿ ಆತ್ಮಭಲವ್ಯಾ ಹೋಯಿತು.”

ಭಟ್ಟರು ತಮ್ಮ ಪ್ರೀತಿಯನ್ನು ಹಳ್ಳಿಗೇ ಸೀಮಿತಗೊಳಿಸಿಕೊಳ್ಳುವುದಿಲ್ಲ. ಹಳ್ಳಿಗೇ ಒಳಿಯಿರಿದನ್ನು ಹಾಗ್ಯಾಪುವಾಗಲೇ ಮಟ್ಟಿಗಳನ್ನು, ಕಡೆಗೆ ವಿಶ್ವಾಸ್ಯಾಯನ್ನು ಮರಿಯಾಗಿರು : “ಹಳ್ಳಿಗರು ಜ್ಞಾನದ ಬೇಳಕನ್ನು ಕಾಣಲಿ. ಅವರಲ್ಲಿ ವ್ಯಾಚೆನ ಭರತವಿಂದೆ ಸಫ್ಯಾನವ್ಯಾ ಪರಾಕ್ರಮಿವ್ಯಾ ಪ್ರತಾಂತಿಸಲಿ. ಮತ್ತೊಂದರೂ ಹಳ್ಳಿಗರೂ ಮೈತ್ರಿಯಂದ ಬಾಳಲಿ..... ಏಕ್ಕೂ ಜ್ಯಾದಯಿವು ಶ್ರದ್ಧಾವಾಗಲಿ. ಪರಶ್ರ ಪ್ರೇಮವು ಬೇಳಗಳಿ.”

೧೪

ಅರ್ಚಕ ಬಿ. ರಂಗಸ್ವಾಮಿ ಅವರು ಬರೆದದ್ದು ‘ಹುಟ್ಟಿದ ಹಳ್ಳಿ’ ಒಂದೇ ಅಲ್ಲ. ಅದರ ಎರಡನೇಯ ಭಾಗವನ್ನು ಬರೆದಿರ್ದ್ದರು: ಹಸ್ತಕಿರಿಯ ವಸ್ತ್ಯಾಂತರದ ಪರಿಷಾಮವಾಗಿ ಶಾಸ್ತಿಯಾಗಿದೆ. ‘ರಾಮಾಯಣದ ಕೆಲವು ವಿಚಾರಗಳು’ ಎಂಬ ಮಸ್ತಕ ರೆಟ್ಟಿ ರಥ್ನಿ ಪ್ರಕಟವಾಗಿದೆ. ಇದಕ್ಕೆ ಬರೆದಿರುವ ‘ಬೇರೆಕೆ’ ಎಂಬ ಮಟ್ಟದಲ್ಲಿ ಆಚಕರು ವ್ಯಾಸ್ಯಾಪಿಕವಾಗಿ ‘ಹುಟ್ಟಿದ ಹಳ್ಳಿ’ಯನ್ನು ಪ್ರಸ್ತಾಪಿಸಿದ್ದಾರೆ. ‘ರಾಮಾಯಣದ ಕೆಲವು ವಿಚಾರಗಳು’ ಎಂಬ ಮಸ್ತಕಕ್ಕೆ ಯಾರಾದರೂ ದೊಡ್ಡಪರ ಮೂಲಕ ಮುನ್ನಡಿ ಬರೆಯಿಸಬೇಕಂಬ ಆಳಂಡಿಯು ಭಟ್ಟರ ಮನಸ್ಸಿನಲ್ಲಿ ಮೂಡಿದಾಗ ಅವರಿಗೆ ಕೂಡಲೇ ‘ಹುಟ್ಟಿದ ಹಳ್ಳಿಯಿ ಬಗ್ಗೆ ಪ್ರಯೋಧ ಕರ್ತಾರಂಭಕೆ’ ಪತ್ರಿಕೆಯಲ್ಲಿ ಬಂದ ವಿಮರ್ಶೆ ನೇನವಾಗುತ್ತದೆ. ‘ಹುಟ್ಟಿದ ಹಳ್ಳಿಯಲ್ಲಿ ವಿವರಿಸುವ ಕ್ರಮಬದ್ಧವಾಗಿಲ್ಲ—ಎಂಬ ಟೋಕೆ ಆ ವಿಮರ್ಶೆಯಲ್ಲಿತ್ತು.

ಹಾಗೆ 'ರಾಮಾಯಣ'ಕ್ಕು ಪೀಠಿ ಬಂದರೆ ಮನುಷ್ಯಿ ಬರೆದ ದೊಡ್ಡಪರ ಮಾತಿಗೆ ನಾವಾಗಿ ಸ್ವಾನ್ಯತೆ ತಂದರಹಾಗಾಗುತ್ತದೆ ಎಂಬ ಭಾವನೆ ಭಟ್ಟರ ಮನಸ್ಸಿಗೆ ಒಂದುದರಿಂದ ಯಾರಿಂದಲೂ ಮನುಷ್ಯಿ ಬರೆಯಿಸಲ್ಪಟ್ಟಿರುತ್ತದೆ.

'ಹುಟ್ಟಿದ ಹ್ಯಾ'ಯು ಇಂಥಿ ರಲ್ಲಿ ಮೈಸೂರು ವಿಶ್ವವಿದ್ಯಾನಿಲಾಯದ ಕನ್ನಡ ಅಧ್ಯಯನ ಸಂಸ್ಥೆಯಿಂದ ಘುನಮುದ್ರಣ ಆದ ಸಂದರ್ಭದಲ್ಲಿ ಕ್ರಮಬದ್ಧವಾಗಿ ಪರಿಷ್ಕರಿಸಲಾಗಿದೆ.

'ರಾಮಾಯಣದ ಕೆಲವು ಚಿಂಚಾರಗಳು' ಗ್ರಂಥದಲ್ಲಿ ಕೆಲವು ಪಾಠ್ಯಾಖಣಿ ಪರಿಚಯಸಲಾಗಿದೆ. ರಾಮಾಯಣದಲ್ಲಿ ಬಯಸ ಕೆಲವು ಸ್ವಾಂತಿಕ ಪ್ರಸ್ತಾವವಿದೆ. ಸುರ್ಣಿಃವಾಜ್ಯೈ ವಾಲ್ಯಿಃಂಯ ಭಾವನೆಗಳು, ಅರಾಜಕೀಯ ದೇಶದ ಬಾಳು, ಆಗಿನ ಕಾಲದ ಬಾಳ ಭೋದಗಳು (ಇದರಲ್ಲಿ ೪೦ ಬಗೆಯ ಬಾಳಗಳನ್ನು ಹೇಳಿಸಲಾಗಿದೆ). ರಾಮಾಯಣದಲ್ಲಿಯೇ ನಮ್ಮ ಲಾಕಿನಲ್ಲಿ ಪ್ರಜಾರದಲ್ಲಿರುವ ಮಾತುಗಳು-ಮುಂತಾದ ಶೀಫ್‌ಕಿಗಳಲ್ಲಿ ವರೀವೆ ಆಲೋಚನೆಗಳಿವೆ. ಎಲ್ಲಕ್ಕಂತ ಹೆಚ್ಚಾಗಿ ಗ್ರಂಥದ ಕೇಳನೆಯಲ್ಲಿ 'ಉಹಂ ಎಂಬ ಅಧ್ಯಾಯವು ಅನೇಕ ಹೊಸ ಹೊಳಹುಗಳನ್ನು ಒಳಗೊಂಡಿದೆ.

ಇವಲ್ಲದೆ, ಅರ್ಚಕ ಬಿ. ರಂಗಸ್ವಾಮಿ ಭಟ್ಟರು ಇನ್ನು ಕೆಲವು ಗ್ರಂಥಗಳನ್ನು ಬರಿದಿದ್ದಾರೆ : ಶ್ರೀ ವೈಖಾನಸಿ ಆಲಯಾರಾಧನಾ ಪದ್ಧತಿ, ಹೇಮಗಿರಿಯ ಮಹಾತ್ಮೆ, ಉಪಯುಕ್ತಾರ್ಥ ಸಂಗ್ರಹ, ಯಾಜಿವೇದ ಸಂಧ್ಯಾವಂದನ, ಆಲಯಿಂಹರಾರ್ಥಾ, ಪುರಾಣತ್ಯಾಯ, ಸಾಂಕಾರಿಕ ಕೆಂಪಮ್ಮೆ, ಮುಂತಾದವು, ಇವ್ಯಾಖಲ್ಲಿ ಇನ್ನೂ ಪ್ರಕಟವಾಗಿರುತ್ತಾದವೂ ಇವೆ.

೧೫

'ಹುಟ್ಟಿದ ಹ್ಯಾ'ಯ ಕೇಳನೆಯ ಗದ್ಯಭಾಗವು ಮುಗಿಯುವ ಮುಂಬೆ 'ರಂಗ ಪ್ರಾಭುನೇ' ಎಂಬೆಂದು ಶೀಫ್‌ಕಿಯಿದೆ. ಭಟ್ಟರು ತಮ್ಮ ಆಲಾಧ್ಯದ್ಯವಾದ ಹೇಮಗಿರಿಯ ರಂಗಪಾಠನನ್ನು ಕುರಿತು ಆಡಿರುವ ಮಾತುಗಳು ಅದರಲ್ಲಿವೆ; ಅದು ರಂಗಪಾಠನೊಡನೆ ನಷ್ಟಿಸಿದ ಸಂಭಾಷಣೆಯೂ ಹೇಬು. ಆದರೆ, ಅಲ್ಲಿ ರಂಗಸ್ವಾಮಿ ಭಟ್ಟರು ವಾಸ್ತವವಾಗಿ ತಮ್ಮನ್ನು ತಾವೇ

ಅನಾವರಣಗೇಳಿಸಿಕೊಳ್ಳುತ್ತಾರೆ. "ನಾವು ಕರ್ಮದ ಮೂಲವಿ ಹೆಣ್ಣುಹೆಂಡು ನಿನ್ನ ಬೆಟ್ಟವನ್ನು ಹತ್ತಿಲಾರೆವು. ಆ ಮೂಲವಿಯನ್ನು ನಾವು ಹೇಮಾವತಿಯಲ್ಲಿ ಸ್ಥಾನ ಮಾಡುವಾಗ ಅಭೇದ ತಳ್ಳುಬಿಡು....ನಾನು ಘರ್ಷಣೆ ಹಾಳೆಗಳನ್ನು ತಿರುದಿ ಹಾಕುವಂತೆ ನನ್ನ ಆಯುಷ್ಣನ ದಿನಗಳು ಮಗುಚೆ ಹಾಕ್ಕಿದ್ದುತ್ತಿವೆ. ಆಯಾ ದಿನಗಳಿಂಬ ಹಾಳೆಗಳಲ್ಲಿ ನನ್ನ ಎಲ್ಲಾ ಪಾಪ ಮಣ್ಣಗಳು ಬರೆಯಲ್ಪಟ್ಟು ದೇಹಾಂತ್ಯದಲ್ಲಿ ನಿನ್ನ ಮುಂದ ಅವು ಸಿದ್ಧಾಂತಕ್ಕವೇ.....ಮುಂರಿನ ಕ್ಷಣದಲ್ಲಿ ನನಗೆ ನಂಬಿಕೆಯಲ್ಲಿ....ಹೇಮಗಿರಿಂತನೆ ನಿನಗೆ ಹುಟ್ಟಿದ ಹಳ್ಳಿಗರ ಪರವಾಗಿ ಈ ದೀನನ ವಂದನೆಯು." -ಇವು 'ಹುಟ್ಟಿದ ಹಳ್ಳಿ' ಗ್ರಂಥದ ಕೊನೆಯ ಮಾತ್ರಗಳು.

ಬಾಲ್ಯ ಯಾವನ ವೃದ್ಧಾವೃಗಳಾದಿಯಾಗಿ ಅಜ್ಞಕ ಜಿ. ರಂಗಸ್ವಾಮಿ ಭಿಟ್ಟಿದು ತಮ್ಮ ಜೀವನವಿದೆ ಮ್ರಾಮಣಿಕವಾಗಿ ಬದುಕಿದವರು. ಆ ವ್ಯಾಪಾರಿಕೆಗೆ ಮೂಲನೆಲೆಯೂ ಮೂಲಧಾರವೂ ಉಗಿದ್ದುದು ಆವರ ಪಾರುವಿನಂಥ ಮಗ್ನಿ ಮನಕ್ಕು.



ಅಚ್ಯಾಕ ಬಿ. ರಂಗಸ್ವಾಮಿ

ಮಂತ್ರ ಚೆಲ್ಲಿ ಕೃಷ್ಣರಾಜವೇಟಿ ತಾಲ್ಪರ್ಯಕು ಬಂಡಿಹೊಳೆ ಗ್ರಂಥದ ಸಂಪ್ರದಾಯಸ್ಥ ಅರ್ಚಕರಾಗಿದ್ದ ರಂಗಸ್ವಾಮಿಯವರು ತಮ್ಮ ವಿಶ್ವಾದ 'ಮಹಿಂದ ಹಳ್ಳಿ ಹಳ್ಳಿಯ ಹಾಡು' ಗ್ರಂಥವನ್ನು ಪ್ರಕಟಿಸಿದ ಮೂವತ್ತು ವರ್ಷಗಳ ಮೇಲೆ ಜಾನಪದ ವೈಜ್ಞಾನಿಕ ವಿಜ್ಞಾನಿಕರ ಗಮನ ಸೇರಿದರು. ಒಂದು ಹಳ್ಳಿಯ ಎಲ್ಲಾ ರೀತಿಯ ಸಾಹಿತ್ಯವನ್ನು ಕಲೆಹಾಕಿದ್ದು ಅವರ ವಿಶೇಷ. ಪದ್ಯ ಸಾಹಿತ್ಯ ಸಂಗ್ರಹಕ್ಕಾಗೆ ಗಮನಕೊಡುತ್ತಿದ್ದ ಆ ಕಾಲದಲ್ಲಿ ಇತರ ಸಾಹಿತ್ಯ ಸಂಗ್ರಹಕ್ಕಾಗಿ ಕೈರಾಕಿದ್ದು ಮೌಸ ಪ್ರಸ್ತುತಿ ರಂಗಸ್ವಾಮಿಯವರಿಗೆ ಗೋತ್ತಿದ್ದೋ ಗೋತ್ತಿಲ್ಲದೆಯೋ 'ಮಹಿಂದ ಹಳ್ಳಿ' ಸಮಗ್ರ ಜಾನಪದದ ಅನ್ಯತಮ ಗ್ರಂಥವಾಗಿ ರೂಪೂಗೊಂಡಿತು. ಆದು ಬಂಡಿಹೊಳೆಯ ಸಮಗ್ರ ಜನರ್ಜಿವನ ವಿಧಾನದ ಖಾರಂಗ್ರಹ ಗ್ರಂಥ. ಆದು ಒಂದು ಉರಿನ ಅಧ್ಯಯನವಾದರೂ ಬಿಯಲು ಸೀಮೆಯ ಸಂಪ್ರದಾಯದ ಅಧ್ಯಯನ ಗ್ರಂಥವಾಗಿದೆ. ಒಂದೇ ಗ್ರಂಥದಿಂದ ಅಜರಾಮರ ಹೇಳಿಗಳಿಂದ್ದು ರಂಗಸ್ವಾಮಿಯವರ ಅಧ್ಯಯನ ಕನ್ನಡ ಸಾಹಿತ್ಯದ ಕುಶಲ್ಯದ ಸ್ವಭಾವಕ್ಕಿಲ್ಲ ಲೇಖಿಕರೂ ಜಾನಪದ ವಿಜ್ಞಾನಿಕರೂ ಆದ ಶ್ರೀ ಕೃತನಹಳ್ಳಿ ರಾಮಣ್ಯನವರು ಅಚ್ಯಾಕ ಬಿ. ರಂಗಸ್ವಾಮಿಯವರ ಅನುಕರಣೆಯ ಪ್ರಕ್ರಿಯವನ್ನು ಅತ್ಯೇಯವಾಗಿ ಪರಿಸರ್ಯಿಸಿದ್ದಾರೆ.

ಮೈ ಡಿ. ಲಂಗಂಬ್ರ್ಯಾನ್



ಕರ್ನಾಟಕ ಜಾನಪದ ಪರಿಷತ್ತು

ನಂ. 1, ಜಲದಂಡನ ಬಳಾವರ್ಕೆ, ಎಂ. ಎಸ್. ರಾಜಾಯ್ಯ ಅಸ್ಸೆಟ್ ಮಹಾದ್ವಾರದ ಪ್ರಸ್ತರ.
ಹಳ್ಳಿ ದುರ್ಗಾಪುರ, ಕರ್ನಾಟಕ, ಮೈಸೂರು-560 054
janapadaparishath@hotmail.com